


सत्यमेव जयते

ಲೆಕ್ಕ ಪತ್ರ - ಒಂದು ವಿಹಂಗಮ ನೋಟ
2012 - 13



ಕರ್ನಾಟಕ ಸರ್ಕಾರ

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖ ಪರಿಶೋಧಕರ (ಕರ್ತವ್ಯ, ಅಧಿಕಾರ ಮತ್ತು ಸೇವಾನಿಯಮಗಳು) ಅಧಿನಿಯಮ 1971ರ ಅಧಿಕಾರದನ್ವಯ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ನಿರ್ದೇಶನಗಳ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರದ ವಾರ್ಷಿಕ ಲೆಕ್ಕ ಪತ್ರಗಳನ್ನು ರಾಜ್ಯದ ವಿಧಾನಮಂಡಲದಲ್ಲಿ ಸಾದರ ಪಡಿಸುವ ಸಲುವಾಗಿ ತಯಾರಿಸಿ, ಪರಿಶೀಲಿಸಲಾಗುವುದು. ರಾಜ್ಯ ಸರ್ಕಾರದ ವಾರ್ಷಿಕ ಲೆಕ್ಕಗಳು (ಅ) ಹಣಕಾಸು ಲೆಕ್ಕಗಳು ಮತ್ತು (ಆ) ಧನ ವಿನಿಯೋಗ ಲೆಕ್ಕಗಳನ್ನು ಒಳಗೊಂಡಿರುತ್ತದೆ.

ಹಣಕಾಸು ಲೆಕ್ಕಗಳು ಸಂಚಿತ ನಿಧಿ, ಸಾದಿಲ್ವಾರು ನಿಧಿ ಮತ್ತು ಸಾರ್ವಜನಿಕ ಲೆಕ್ಕಗಳ ಸಾರಾಂಶದ ವಿವರಣಾಪಟ್ಟಿಗಳನ್ನು ಒಳಗೊಂಡಿರುತ್ತದೆ. ಧನವಿನಿಯೋಗ ಲೆಕ್ಕಗಳು ರಾಜ್ಯ ವಿಧಾನಮಂಡಲವು ಅನುಮೋದಿಸಿದ ಅವಕಾಶಗಳಿಗೆ ಪ್ರತಿಯಾಗಿ ಅನುದಾನವಾರು ವೆಚ್ಚಗಳ ಮೊತ್ತವನ್ನು ದಾಖಲಿಸುತ್ತದೆ ಮತ್ತು ಅವಕಾಶ ಒದಗಿಸಿದ ಮೊತ್ತಗಳಿಗೂ ಮತ್ತು ವಾಸ್ತವ ವೆಚ್ಚಗಳಿಗೂ ನಡುವಿನ ವ್ಯತ್ಯಾಸಗಳಿಗೆ ವಿವರಣೆಯನ್ನು ನೀಡುತ್ತದೆ.

ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ರಾಜ್ಯದ ಹಣಕಾಸು ಲೆಕ್ಕ ಮತ್ತು ಧನ ವಿನಿಯೋಗ ಲೆಕ್ಕಗಳನ್ನು ಸಿದ್ಧಪಡಿಸುತ್ತಾರೆ.

ರಾಜ್ಯದ ಹಣಕಾಸು ಲೆಕ್ಕಗಳು, ಧನವಿನಿಯೋಗ ಲೆಕ್ಕಗಳು, ರಾಜ್ಯದ ಹಣಕಾಸಿನ ವ್ಯವಹಾರಗಳ ಮೇಲಿನ ವರದಿ ಮತ್ತು ಲೆಕ್ಕ ಪತ್ರ-ಒಂದು ವಿಹಂಗಮ ನೋಟ-ಇವುಗಳ ಒಟ್ಟು ಓದುವಿಕೆಯು/ ಕರ್ನಾಟಕ ಸರ್ಕಾರದ ಹಣಕಾಸು ವಹಿವಾಟಿನ ವಿವಿಧ ಮುಖಗಳ ಪರಿಣಾಮಕಾರಿ ಗ್ರಹಿಕೆಗೆ ಸಹಾಯ ಮಾಡುತ್ತದೆ. “ಲೆಕ್ಕಪತ್ರ - ಒಂದು ವಿಹಂಗಮ ನೋಟ”ವು ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳಲ್ಲಿ ಬಿಂಬಿತವಾಗಿರುವಂತೆ ರಾಜ್ಯ ಸರ್ಕಾರದ ಚಟುವಟಿಕೆಗಳ ಒಂದು ಸ್ಥೂಲನೋಟವನ್ನು ನೀಡುತ್ತದೆ. ಈ ಮಾಹಿತಿಯನ್ನು ಸಂಕ್ಷಿಪ್ತ ವಿವರಣೆಗಳು, ಕೋಷ್ಟಕಗಳು ಮತ್ತು ನಕ್ಷೆಗಳ ಮೂಲಕ ವಿಶದಪಡಿಸಲಾಗಿದೆ.

ಈ ಪ್ರಕಟಣೆಯನ್ನು ಉತ್ತಮಗೊಳಿಸುವ ದಿಶೆಯಲ್ಲಿ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳಿಗೆ ಸದಾ ಸ್ವಾಗತವಿದೆ.

(ಎ. ಕುರಿಯನ್)

ಸ್ಥಳ : ಬೆಂಗಳೂರು
ದಿನಾಂಕ :

ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ)

ಕರ್ನಾಟಕ

ಅಧ್ಯಾಯ-1	ಪಕ್ಷಿ ನೋಟ	ಪುಟ
1.1	ಪೀಠಿಕೆ	1
1.2	ಲೆಕ್ಕಗಳ ವಿನ್ಯಾಸ	1
1.2.1	ಸರ್ಕಾರದ ಲೆಕ್ಕಗಳನ್ನು ಮೂರು ಭಾಗಗಳಲ್ಲಿ ಇಡಲಾಗುತ್ತದೆ	1
1.2.2	ಲೆಕ್ಕಗಳ ಸಂಕಲನ	2
1.3	ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳು	2
1.3.1	ಹಣಕಾಸು ಲೆಕ್ಕಗಳು	2
1.3.2	ಧನವಿನಿಯೋಗ ಲೆಕ್ಕಗಳು	3
1.4	ನಿಧಿಗಳ ಆಕರಗಳು ಮತ್ತು ಅನ್ವಯಗಳು	4
1.4.1	ಅರ್ಥೋಪಾಯ ಮುಂಗಡಗಳು	4
1.4.2	ನಿಧಿಗಳ ಹರಿವಿನ ವಿವರಣಾ ಪಟ್ಟಿ	4
1.4.3	ರೂಪಾಯಿ ಎಲ್ಲಿಂದ ಬಂತು	5
1.4.4	ರೂಪಾಯಿ ಎಲ್ಲಿಗೆ ಹೋಯಿತು	6
1.5	ಲೆಕ್ಕಗಳ ಮುಖ್ಯಾಂಶಗಳು	6
1.6	ಕೊರತೆ ಮತ್ತು ಹೆಚ್ಚಳಗಳು ಏನನ್ನು ಸೂಚಿಸುತ್ತವೆ ?	7
1.6.1	ರಾಜಸ್ವ ಹೆಚ್ಚಳ / ಕೊರತೆಗಳ ಪ್ರವೃತ್ತಿ	8
1.6.2	ವಿತ್ತೀಯ ಕೊರತೆಗಳ ಪ್ರವೃತ್ತಿ	8
1.6.3	ಸರ್ಕಾರದ ಲೆಕ್ಕಪತ್ರಗಳು	9
1.6.4	ಸಾಲದ ಮೊತ್ತಗಳಲ್ಲಿ ಬಂಡವಾಳ ವೆಚ್ಚಕ್ಕೆ ಬಳಸಿದ ಪ್ರಮಾಣ	9
ಅಧ್ಯಾಯ-2	ಸ್ವೀಕೃತಿಗಳು	
2.1	ಪೀಠಿಕೆ	10
2.2	ರಾಜಸ್ವ ಸ್ವೀಕೃತಿಗಳು	10
2.2.1	ರಾಜಸ್ವ ಸ್ವೀಕೃತಿಗಳ ಭಾಗಗಳು	11
2.2.2	ಆದಾಯದ ಪ್ರಮುಖ ಮೂಲಗಳು	11
2.3	ಸ್ವೀಕೃತಿಗಳ ಪ್ರವೃತ್ತಿ	12
2.3.1	ತೆರಿಗೆ ರಾಜಸ್ವದ ಭಾಗಗಳು	13
2.4	ರಾಜ್ಯದ ಸ್ವಂತ ತೆರಿಗೆ ಸಂಗ್ರಹದ ನಿರ್ವಹಣೆ	13
2.5	ತೆರಿಗೆ ಸಂಗ್ರಹದ ದಕ್ಷತೆ	13
2.6	ಕೇಂದ್ರ ತೆರಿಗೆ ಮತ್ತು ಸುಂಕಗಳಲ್ಲಿ ರಾಜ್ಯದ ಪಾಲಿನ ಪ್ರವೃತ್ತಿ	14
2.7	ಸಹಾಯಾನುದಾನ ಮತ್ತು ವಂತಿಗಳು	14
2.8	ಸಾರ್ವಜನಿಕ ಋಣ	15
ಅಧ್ಯಾಯ-3	ವೆಚ್ಚಗಳು	
3.1	ಪೀಠಿಕೆ	16
3.2	ರಾಜಸ್ವ ವೆಚ್ಚ	16
3.2.1	ರಾಜಸ್ವ ವೆಚ್ಚದ ವಿಭಾಗವಾರು ಹಂಚಿಕೆ	16
3.2.2	ರಾಜಸ್ವ ವೆಚ್ಚದ ಪ್ರವೃತ್ತಿ	17
3.2.3	ವೆಚ್ಚದ ಪ್ರಮುಖ ವಿಭಾಗಗಳು	17
3.3	ಬಂಡವಾಳ ವೆಚ್ಚ	18
3.3.1	ಬಂಡವಾಳ ವೆಚ್ಚದ ವಿಭಾಗವಾರು ವಿತರಣೆ	19
3.3.2	ಬಂಡವಾಳ ವೆಚ್ಚದ ಪ್ರವೃತ್ತಿ	19

ಅಧ್ಯಾಯ-4	ಯೋಜನೆ ಮತ್ತು ಯೋಜನೇತರ ವೆಚ್ಚ	
4.1	ವೆಚ್ಚದ ಹಂಚಿಕೆ	20
4.2	ಯೋಜನಾ ವೆಚ್ಚ	20
4.2.1.	ಬಂಡವಾಳ ಲೆಕ್ಕದಡಿ ಯೋಜನಾ ವೆಚ್ಚ	21
4.3	ಯೋಜನೇತರ ವೆಚ್ಚ	21
4.4	ಬದ್ಧ ವೆಚ್ಚ	22
ಅಧ್ಯಾಯ-5	ಧನ ವಿನಿಯೋಗ ಲೆಕ್ಕಗಳು	
5.1	ಧನ ವಿನಿಯೋಗ ಲೆಕ್ಕಗಳ ಸಾರಾಂಶ	23
5.1.1	ಉಳಿತಾಯ/ ಹೆಚ್ಚಳಗಳ ಅನುದಾನವಾರು ವಿವರಗಳು	23
5.2	ಉಳಿತಾಯ ಪ್ರವೃತ್ತಿ	24
5.3	ಗಣನಾರ್ಹ ಉಳಿತಾಯಗಳು	25
ಅಧ್ಯಾಯ-6	ಆಸ್ತಿ ಮತ್ತು ಜವಾಬ್ದಾರಿಗಳು	
6.1	ಆಸ್ತಿಗಳು	29
6.2	ಋಣ ಮತ್ತು ಜವಾಬ್ದಾರಿಗಳು	29
6.2.1	ರಾಜ್ಯ ಭವಿಷ್ಯ ನಿಧಿಗಳು	30
6.2.2	ಸರ್ಕಾರಿ ಜವಾಬ್ದಾರಿಗಳ ಪ್ರವೃತ್ತಿ	30
6.2.3	ಸಾದಿಲ್ವಾರು ನಿಧಿ	31
6.3	ಖಾತರಿಗಳು	31
6.4	ಬಾಹ್ಯ ಬೆಂಬಲಿತ ಯೋಜನೆಗಳು	32
ಅಧ್ಯಾಯ-7	ಇತರೆ ವಿಷಯಗಳು	
7.1	ಆಂತರಿಕ ಋಣದಡಿ ವ್ಯತಿರಿಕ್ತ ಶಿಲ್ಕುಗಳು	33
7.2	ರಾಜ್ಯ ಸರ್ಕಾರ ನೀಡಿದ ಸಾಲ ಮತ್ತು ಮುಂಗಡಗಳು	33
7.3	ಸ್ಥಳೀಯ ಸಂಸ್ಥೆಗಳು ಮತ್ತು ಇತರರಿಗೆ ನೀಡಿದ ಆರ್ಥಿಕ ಬೆಂಬಲ	33
7.3.1	ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆ	33
7.4	ನಗದು ಶಿಲ್ಕು ಮತ್ತು ನಗದು ಶಿಲ್ಕಿನ ಹೂಡಿಕೆಗಳು	34
7.5	ಲೆಕ್ಕಗಳ ಹೊಂದಾಣಿಕೆ	34
7.6	ಖಜಾನೆಗಳಿಂದ ಲೆಕ್ಕಗಳ ಸಲ್ಲಿಕೆ	34
7.6.1	ಸರ್ವತ್ರಕ ಒಳಶೀರ್ಷಿಕೆ 800-ಇತರೆ ಸ್ವೀಕೃತಿಗಳು/ ಇತರೆ ವೆಚ್ಚಗಳಡಿ ಇಲಾಖಾ ಸ್ವೀಕೃತಿಗಳು ಮತ್ತು ವಿತರಣೆಗಳ ವರ್ಗೀಕರಣ	34
7.7	ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು ಮತ್ತು ಪಾವತಿಗಲ್ಲದ ಸವಿವರ ಸಾದಿಲ್ವಾರು ಬಿಲ್ಲುಗಳು	35
7.8	ಅಪೂರ್ಣ ಕಾಮಗಾರಿಗಳ ಮೇಲಿನ ಬದ್ಧತೆಗಳು	35

ಪಕ್ಷಿನೋಟ

1.1 ಪೀಠಿಕೆ

ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಕರ್ನಾಟಕ ಇವರು ಕರ್ನಾಟಕ ರಾಜ್ಯ ಸರ್ಕಾರದ ಸ್ವೀಕೃತಿ ಮತ್ತು ವಿತರಣೆಗಳ ಲೆಕ್ಕವನ್ನು ಸಂಕಲಿಸುತ್ತಾರೆ. ಈ ಸಂಕಲನವು, ಜಿಲ್ಲಾ ಖಜಾನೆಗಳು ಸಲ್ಲಿಸಿದ ಆರಂಭಿಕ ಲೆಕ್ಕಗಳು, ಲೋಕೋಪಯೋಗಿ ಮತ್ತು ಅರಣ್ಯ ವಿಭಾಗಗಳು, ಇತರ ಲೆಕ್ಕ ಸಲ್ಲಿಸುವ ಕಛೇರಿಗಳು ಸಲ್ಲಿಸಿದ ಲೆಕ್ಕಗಳು ಮತ್ತು ಭಾರತೀಯ ರಿಜರ್ವ್ ಬ್ಯಾಂಕ್, ನಾಗಪುರದ ಕೇಂದ್ರೀಯ ಲೆಕ್ಕ ವಿಭಾಗವು ನೀಡಿದ ಸೂಚನೆಗಳು ಮತ್ತು ಕರ್ನಾಟಕ ಸರ್ಕಾರವು ಕಾಲ ಕಾಲಕ್ಕೆ ಹೊರಡಿಸಿದ ಆದೇಶಗಳನ್ನು ಆಧರಿಸಿದೆ. ಈ ಸಂಕಲನದ ನಂತರ ಪ್ರಧಾನ ಮಹಾಲೇಖಪಾಲರು, ಪ್ರತಿವರ್ಷ ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳನ್ನು ಸಿದ್ಧಪಡಿಸುತ್ತಾರೆ. ಇವುಗಳನ್ನು ಪ್ರಧಾನ ಮಹಾಲೇಖಪಾಲರು (ಸಾಮಾನ್ಯ ಮತ್ತು ಸಾಮಾಜಿಕ ಸೇವೆಗಳ ಲೆಕ್ಕ ಪರಿಶೋಧನೆ) ಇವರ ಲೆಕ್ಕ ಪರಿಶೋಧನೆ ಮತ್ತು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖ ಪರಿಶೋಧಕರ ದೃಢೀಕರಣದ ನಂತರ ರಾಜ್ಯ ವಿಧಾನ ಮಂಡಲದ ಮುಂದೆ ಮಂಡಿಸಲಾಗುವುದು.


1.2 ಲೆಕ್ಕಗಳ ವಿನ್ಯಾಸ

1.2.1 ಸರ್ಕಾರದ ಲೆಕ್ಕಗಳನ್ನು ಮೂರು ಭಾಗಗಳಲ್ಲಿ ಇಡಲಾಗುತ್ತದೆ

<p>ಭಾಗ - I ಸಂಚಿತ ನಿಧಿ</p>	<p>ರಾಜಸ್ವ ಮತ್ತು ಬಂಡವಾಳ ಲೆಕ್ಕದ ಸ್ವೀಕೃತಿಗಳು ಮತ್ತು ವೆಚ್ಚ, ಸಾರ್ವಜನಿಕ ಋಣ ಮತ್ತು ಸಾಲಗಳು ಮತ್ತು ಮುಂಗಡಗಳು ಮತ್ತು ಅಂತರರಾಜ್ಯ ಅಮಾನತ್ತು ಲೆಕ್ಕಗಳು.</p>
<p>ಭಾಗ - II ಸಾದಿಲ್ದಾರು ನಿಧಿ</p>	<p>ಆಯವ್ಯಯದಲ್ಲಿ ಅವಕಾಶವಿಲ್ಲದ ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಸ್ಥಾಪಿಸಲಾಗಿದೆ. ಈ ನಿಧಿಯಿಂದ ಮಾಡಿದ ವೆಚ್ಚವನ್ನು ಅದೇ ಆರ್ಥಿಕ ವರ್ಷದಲ್ಲಿ ಋಣ ವರ್ಗಾವಣೆಯ ಮೂಲಕ ಅಥವಾ ಮುಂದಿನ ಆರ್ಥಿಕ ವರ್ಷದಲ್ಲಿ ಸಂಚಿತ ನಿಧಿಗೆ ಹೊಸ ಋಣದ ಮೂಲಕ ಪುನರ್ಭರ್ತಿ ಮಾಡಲಾಗುವುದು</p>
<p>ಭಾಗ - III ಸಾರ್ವಜನಿಕ ಲೆಕ್ಕ</p>	<p>ಇದು ಸಣ್ಣ ಉಳಿತಾಯ ಮತ್ತು ಭವಿಷ್ಯ ನಿಧಿಗಳು, ಮೀಸಲು ನಿಧಿಗಳು, ಠೇವಣಿಗಳು ಮತ್ತು ಮುಂಗಡಗಳು ಮತ್ತು ಇರಸಾಲು ವಹಿವಾಟುಗಳನ್ನು ಒಳಗೊಂಡಿದೆ. ಸಣ್ಣ ಉಳಿತಾಯ ಮತ್ತು ಭವಿಷ್ಯ ನಿಧಿ, ಮೀಸಲು ನಿಧಿ ಮತ್ತು ಠೇವಣಿಗಳು ಸರ್ಕಾರದ ಪುನರ್ಪಾವತಿಯ ಜವಾಬ್ದಾರಿಗಳಾದರೆ ಮುಂಗಡಗಳು ಸರ್ಕಾರಕ್ಕೆ ಜಮೆಯಾಗಬೇಕಾದುದನ್ನು ಸೂಚಿಸುತ್ತವೆ. ಅಮಾನತ್ತು ಮತ್ತು ಇರಸಾಲು ವಹಿವಾಟುಗಳು ಹೊಂದಾಣಿಕೆಯ ನಮೂದುಗಳಾಗಿದ್ದು ಅವುಗಳನ್ನು ಅಂತಿಮ ಲೆಕ್ಕ ಶೀರ್ಷಿಕೆಗೆ ಲೆಕ್ಕ ಮಾಡಿ ಚುಕ್ಕೆಗೊಳಿಸಬೇಕಾಗುತ್ತದೆ.</p>

1.2.2 ಲೆಕ್ಕಗಳ ಸಂಕಲನ

ಲೆಕ್ಕಗಳ ಸಂಕಲನದ ಹರಿವಿನ ನಕ್ಷೆ :



1.3 ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳು

1.3.1 ಹಣಕಾಸು ಲೆಕ್ಕಗಳು

ಹಣಕಾಸು ಲೆಕ್ಕಗಳು ಸರ್ಕಾರದ ಆಯಾ ವರ್ಷದ ಸ್ವೀಕೃತಿಗಳು ಮತ್ತು ವಿತರಣೆಗಳನ್ನಲ್ಲದೆ, ಲೆಕ್ಕಗಳಲ್ಲಿ ದಾಖಲಿಸಲಾದ ರಾಜಸ್ವ ಮತ್ತು ಬಂಡವಾಳ ಲೆಕ್ಕಗಳು, ಸಾರ್ವಜನಿಕ ಋಣ ಮತ್ತು ಸಾರ್ವಜನಿಕ ಲೆಕ್ಕಗಳ ಶಿಲ್ಕುಗಳು ತೋರಿಸುವ ಆರ್ಥಿಕ ಪರಿಣಾಮಗಳನ್ನು ಸಹ ಬಿಂಬಿಸುತ್ತವೆ. ಹೊಸ ಮಾದರಿಯ ಹಣಕಾಸು ಲೆಕ್ಕಗಳು ಎರಡು ಸಂಪುಟಗಳನ್ನು ಹೊಂದಿದ್ದು, ಹೆಚ್ಚು ವ್ಯಾಪಕ ಮತ್ತು ಬೋಧಪ್ರದವಾಗಿದೆ. ಸಂಪುಟ-I ರಲ್ಲಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ದೃಢೀಕರಣ ಪತ್ರ, ಒಟ್ಟಾರೆ ಸ್ವೀಕೃತಿಗಳು ಮತ್ತು ವಿತರಣೆಗಳು, ಸರ್ಕಾರದ ಆಸ್ತಿ ಮತ್ತು ಜವಾಬ್ದಾರಿಗಳು ಮತ್ತು ಲೆಕ್ಕಗಳ ಟಿಪ್ಪಣಿಗಳಲ್ಲಿ ಒಳಗೊಂಡಿರುವ ಗಣನೀಯ ಲೆಕ್ಕಕಾರ್ಯ ನೀತಿಗಳು, ಲೆಕ್ಕಗಳ ಗುಣಮಟ್ಟವನ್ನು ನಿರ್ಧರಿಸುವ ನಿಧಿ, ಅಮಾನತ್ತು ಮತ್ತು ಇತರ ಪುಸ್ತಕ ಹೊಂದಾಣಿಕೆಗಳು ಮುಂತಾದ ಕೆಲವು ರೀತಿಯ ವಹಿವಾಟುಗಳು ಮತ್ತು ಇತರ ಬಾಬತ್ತುಗಳನ್ನು ಒಳಗೊಂಡಿದ್ದರೆ, ಸಂಪುಟ-II ಇತರ ಸಂಕ್ಷಿಪ್ತ ವಿವರಣಾ ಪಟ್ಟಿಗಳು (ಭಾಗ-I), ಸವಿವರ ವಿವರಣಾ

ಪಟ್ಟಿಗಳು (ಭಾಗ-II) ಮತ್ತು ಅನುಬಂಧಗಳನ್ನು (ಭಾಗ-III) ಒಳಗೊಂಡಿದೆ.

2012-13ರ ಹಣಕಾಸು ಲೆಕ್ಕಗಳಲ್ಲಿ ತೋರಿಸಿರುವಂತೆ ಕರ್ನಾಟಕ ಸರ್ಕಾರದ ಸ್ವೀಕೃತಿಗಳು ಮತ್ತು ವಿತರಣೆಗಳನ್ನು ಕೆಳಗೆ ನೀಡಲಾಗಿದೆ.

(₹ ಕೋಟಿಗಳಲ್ಲಿ)

ಸ್ವೀಕೃತಿಗಳು (ಒಟ್ಟು : ₹92,874)	ರಾಜಸ್ವ (ಒಟ್ಟು: ₹78,176)	ರಾಜ್ಯದ ಸ್ವಂತ ತೆರಿಗೆ ರಾಜಸ್ವ ಕೇಂದ್ರ ತೆರಿಗೆ ಮತ್ತು ಸಂಕಗಳಲ್ಲಿ ರಾಜ್ಯದ ಪಾಲು ತೆರಿಗೆಯೇತರ ರಾಜಸ್ವ ಸಹಾಯಾನುದಾನ ಮತ್ತು ವಂತಿಗಳಿಗಳು(\$)	53,754 12,647 3,966 7,809
	ಬಂಡವಾಳ (ಒಟ್ಟು: ₹14,698)	ಸಾಲ ಮತ್ತು ಮುಂಗಡಗಳ ವಸೂಲಾತಿ ಇತರೆ ಸ್ವೀಕೃತಿಗಳು (ಇತರೆ ಬಂಡವಾಳ ಸ್ವೀಕೃತಿಗಳು) ಸಾಲಗಳು ಮತ್ತು ಇತರ ಜವಾಬ್ದಾರಿಗಳು(*)	158 33 14,507
ವಿತರಣೆಗಳು (ಒಟ್ಟು : ₹92,874)	ರಾಜಸ್ವ (A) ಬಂಡವಾಳ ಸಾಲಗಳು ಮತ್ತು ಮುಂಗಡಗಳು		76,293 15,479 1,102

(\$ ರಾಜ್ಯ ಆಯವ್ಯಯದ ಮೂಲಕ ದೊರೆಯುವ ಸಹಾಯಾನುದಾನಗಳು ಮತ್ತು ವಂತಿಗಳನ್ನು ಹೊರತುಪಡಿಸಿ ಕೇಂದ್ರ ಸರ್ಕಾರವು ವಿವಿಧ ಕೇಂದ್ರ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯ ಅನುಷ್ಠಾನಾಧಿಕಾರಿಗಳಿಗೆ / ಸರ್ಕಾರೇತರ ಸಂಘಗಳಿಗೆ ಸಾಕಷ್ಟು ಮೊತ್ತಗಳನ್ನು ನೇರವಾಗಿ ವರ್ಗಾಯಿಸುತ್ತದೆ. 2010-11ರಲ್ಲಿನ ₹ 5,947 ಕೋಟಿ ಮತ್ತು 2011-12ರಲ್ಲಿನ ₹ 5,469 ಕೋಟಿಗಳಿಗೆ ಪ್ರತಿಯಾಗಿ 2012-13ರಲ್ಲಿ ಕೇಂದ್ರ ಸರ್ಕಾರವು ₹ 6,649 ಕೋಟಿಗಳನ್ನು ನೇರವಾಗಿ ಬಿಡುಗಡೆಮಾಡಿದೆ. ಇದರಲ್ಲಿ ಕರ್ನಾಟಕ ರಾಜ್ಯದಲ್ಲಿ ಸ್ಥಾಪಿತಗೊಂಡಿದ್ದರೂ ಕರ್ನಾಟಕ ಸರ್ಕಾರದ ಪರಿಧಿಗೆ ಒಳಪಡದ ಕೇಂದ್ರೀಯ ಸಂಸ್ಥೆಗಳು ಹಾಗೂ ವಿವಿಧ ಸಂಸ್ಥೆಗಳಿಗೆ ಬಿಡುಗಡೆಗೊಳಿಸಿದ 2012-13ರ ₹ 2,096 ಕೋಟಿ, 2011-12ರ ₹ 1,671 ಕೋಟಿ, 2010-11ರ ₹ 1395 ಕೋಟಿ ಗಳನ್ನು ಹೊರತು ಪಡಿಸಿದೆ.

(*) (i) ಸಾರ್ವಜನಿಕ ಋಣ {₹ 9,738 ಕೋಟಿ}; (ii) ಸಾದಿಲ್ವಾರು ನಿಧಿ {ಒಂದು ಕೋಟಿಗಿಂತ ಕಡಿಮೆ};

(iii) ಸಾರ್ವಜನಿಕ ಲೆಕ್ಕ {₹ 4,834 ಕೋಟಿ} ಮತ್ತು (iv) ನಗದು ಶಿಲ್ಕು {₹ 65 ಕೋಟಿ}ಗಳ ನಿವ್ವಳ ಕೊಡುಗೆಯನ್ನು ಒಳಗೊಂಡಿದೆ.

(A) ಬಂಡವಾಳ ಆಸ್ತಿಗಳ ಸೃಜನೆಗೆ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಗೊಳಿಸಿದ ₹ 2078 ಕೋಟಿಗಳನ್ನು ಒಳಗೊಂಡಿದೆ. (ಹಣಕಾಸು ಲೆಕ್ಕಗಳ ಸಂಪುಟ IIರ ಸಂಕ್ಷಿಪ್ತ ವಿವರಣಾ ಪಟ್ಟಿ-8ನ್ನು ನೋಡಿ)

1.3.2. ಧನವಿನಿಯೋಗ ಲೆಕ್ಕಗಳು

ಧನವಿನಿಯೋಗ ಲೆಕ್ಕಗಳು ಹಣಕಾಸು ಲೆಕ್ಕಗಳಿಗೆ ಪೂರಕವಾಗಿದ್ದು ರಾಜ್ಯ ವಿಧಾನ ಮಂಡಲವು ಅನುಮೋದಿಸಿದ ಅವಕಾಶಗಳಿಗೆ ಪ್ರತಿಯಾಗಿ ಅನುದಾನವಾರು ಒಟ್ಟು ವೆಚ್ಚವನ್ನು ದಾಖಲಿಸಿ ಅವಕಾಶ ಒದಗಿಸಿದ್ದ ಮೊತ್ತಗಳಿಗೂ ವಾಸ್ತವ ವೆಚ್ಚಗಳಿಗೂ ನಡುವಿನ ವ್ಯತ್ಯಾಸಕ್ಕೆ ವಿವರಣೆಗಳನ್ನು ನೀಡುತ್ತದೆ. ಒಟ್ಟು 28 ಪುರಸ್ಕೃತ ಅನುದಾನಗಳು ಮತ್ತು ಒಂದು ಪ್ರಭೃತ ವಿನಿಯೋಗವು ಇದೆ.

2012-13ರ ಧನವಿನಿಯೋಗ ಅಧಿನಿಯಮವು ಪ್ರಸಕ್ತ ವರ್ಷದಲ್ಲಿ ರಾಜ್ಯ ವಿಧಾನ ಮಂಡಲವು ಅನುಮೋದಿಸಿದ ₹18,690 ಕೋಟಿಗಳ ಪೂರಕ ಅನುದಾನವೂ ಸೇರಿದಂತೆ ₹126,395 ಕೋಟಿಗಳ ಒಟ್ಟು ವೆಚ್ಚವನ್ನು ಪ್ರಕ್ಷೇಪಿಸಿತ್ತು. ₹11,213 ಕೋಟಿಗಳ ಮೊತ್ತವನ್ನು ವೆಚ್ಚದಲ್ಲಿ ಕಡಿಮೆಯೆಂದು ಪರಿಗಣಿಸಿ ಬೇಕಾದ ವಸೂಲಿಯ ಮೊತ್ತವಾಗಿ ಪ್ರಕ್ಷೇಪಿಸಲಾಗಿತ್ತು.

2012-13ರ ಧನವಿನಿಯೋಗ ಲೆಕ್ಕಗಳು ಒಟ್ಟಾರೆ ಆಯವ್ಯಯ ಅಂದಾಜು ₹126,395 ಕೋಟಿಗಳಿಗೆ ಪ್ರತಿಯಾಗಿ ₹99,955 ಕೋಟಿಗಳ ವೆಚ್ಚವನ್ನು ತೋರಿಸಿದ್ದು, ₹26,440 ಕೋಟಿಗಳ ನಿವ್ವಳ ಉಳಿತಾಯವಾಗಿದೆ. ವೆಚ್ಚದಲ್ಲಿ ಕಡಿಮೆಯೆಂದು ತೋರಿಸುವ ವಸೂಲಾತಿಯ ಮೊತ್ತವು ₹3,354 ಕೋಟಿಗಳಷ್ಟಿದ್ದು ಆಯವ್ಯಯ ಅಂದಾಜಿನ ಮೊತ್ತಕ್ಕಿಂತಲೂ ₹7,859 ಕೋಟಿಯಷ್ಟು ಕಡಿಮೆಯಾಗಿದೆ.

ಒಟ್ಟು ವೆಚ್ಚದ ಮೊತ್ತವು ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳ ಮೂಲಕ ಸೆಳೆದ ₹77 ಕೋಟಿಗಳನ್ನು ಒಳಗೊಂಡಿದ್ದು, ವರ್ಷದ ಕೊನೆಯಲ್ಲಿ ₹55 ಕೋಟಿಗಳಿಗೆ ಸವಿವರ ಬಿಲ್ಲುಗಳ ಸಲ್ಲಿಕೆಯು ಬಾಕಿ ಉಳಿದಿದೆ.

2012-13ರಲ್ಲಿ ₹871 ಕೋಟಿಗಳ ಮೊತ್ತವು ಸಾರ್ವಜನಿಕ ಲೆಕ್ಕದಡಿ ನಿರ್ದಿಷ್ಟ ಉದ್ದೇಶಗಳಿಗಾಗಿ ನಿಯುಕ್ತ ಆಡಳಿತಾಧಿಕಾರಿಗಳು ನಿರ್ವಹಿಸುವ ವೈಯಕ್ತಿಕ ಠೇವಣಿ ಲೆಕ್ಕಗಳಿಗೆ ಸಂಚಿತ ನಿಧಿಯಿಂದ ವರ್ಗಾಯಿಸಲ್ಪಟ್ಟಿದೆ. ಸಾಧಾರಣವಾಗಿ ಆಡಳಿತಾಧಿಕಾರಿಗಳು ಆರ್ಥಿಕ ವರ್ಷದ ಕೊನೆಯಲ್ಲಿ ವೈಯಕ್ತಿಕ ಠೇವಣಿ ಲೆಕ್ಕದಲ್ಲಿ ಬಳಕೆಯಾಗದೆ ಉಳಿದ ಮೊತ್ತವನ್ನು ಸಂಚಿತ ನಿಧಿಗೆ ವರ್ಗಾಯಿಸಬೇಕಾಗಿದೆ. ವರ್ಷದ ಕೊನೆಯಲ್ಲಿ ₹2,086 ಕೋಟಿಗಳ ಮೊತ್ತವು ಆಡಳಿತಾಧಿಕಾರಿಗಳ ವೈಯಕ್ತಿಕ ಠೇವಣಿ ಲೆಕ್ಕದಲ್ಲಿ ಬಳಕೆಯಾಗದೆ ಉಳಿದಿತ್ತು.

1.4 ನಿಧಿಗಳ ಆಕರ ಮತ್ತು ಅನ್ವಯಗಳು

1.4.1 ಅರ್ಥೋಪಾಯ ಮುಂಗಡಗಳು

ಇವು ಕೇವಲ ತಾತ್ಕಾಲಿಕ ಸ್ವರೂಪದ ಮುಂಗಡಗಳು. ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿ ರಾಜ್ಯ ಸರ್ಕಾರದ ನಗದು ಶಿಲ್ಕು ಕನಿಷ್ಠ ಮೊತ್ತಕ್ಕಿಂತ ಕಡಿಮೆಯಾದಾಗ ಆ ಕೊರತೆಯನ್ನು ತುಂಬಲು ಈ ಮುಂಗಡವನ್ನು ಪಡೆಯಲಾಗುತ್ತದೆ. ಗರಿಷ್ಠ ಮುಂಗಡವನ್ನು ಪಡೆದ ನಂತರವೂ ಸರ್ಕಾರದ ಶಿಲ್ಕು ಕನಿಷ್ಠ ಮೊತ್ತಕ್ಕಿಂತಲೂ ಕಡಿಮೆಯಿದ್ದಲ್ಲಿ ಆ ಕೊರತೆಯನ್ನು ಹಾಗೆಯೇ ಬಿಡಲಾಗುತ್ತದೆ. ಸರ್ಕಾರದ ನಗದು ಶಿಲ್ಕು ಶೂನ್ಯದಿಂದ ಋಣಾತ್ಮಕವಾದಲ್ಲಿ, ಆ ಋಣಾತ್ಮಕ ನಗದು ಶಿಲ್ಕನ್ನು ಓವರ್ ಡ್ರಾಪ್ಪ್ ಸೌಲಭ್ಯದ ಮೂಲಕ ಭರಿಸಲಾಗುತ್ತದೆ. 2012-13ರಲ್ಲಿ ರಾಜ್ಯ ಸರ್ಕಾರವು ಭಾರತೀಯ ರಿಜರ್ವ್ ಬ್ಯಾಂಕಿನಿಂದ ಯಾವುದೇ ಅರ್ಥೋಪಾಯ ಮುಂಗಡ ಅಥವಾ ಓವರ್ ಡ್ರಾಪ್ಪ್ ಸೌಲಭ್ಯವನ್ನು ಪಡೆದಿರುವುದಿಲ್ಲ.

1.4.2 ನಿಧಿಗಳ ಹರಿವಿನ ವಿವರಣೆ

ರಾಜ್ಯ ಸರ್ಕಾರವು ₹1,883 ಕೋಟಿಗಳ ರಾಜಸ್ವ ಹೆಚ್ಚಳ ಮತ್ತು ₹14,507 ಕೋಟಿಗಳ ವಿತ್ತೀಯ ಕೊರತೆಯನ್ನು ಹೊಂದಿದ್ದು ಇದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ರಾ. ಒ. ಆಂ.ಉ)¹ ಶೇಕಡ 0.36 ಮತ್ತು ಶೇಕಡ 2.76 ರಷ್ಟಿತ್ತು. ವಿತ್ತೀಯ ಕೊರತೆಯು ಒಟ್ಟು ವೆಚ್ಚದ ಶೇಕಡ 15.62ರಷ್ಟಿತ್ತು. ಈ ಕೊರತೆಯನ್ನು ಸಾರ್ವಜನಿಕ ಋಣ (₹9,738 ಕೋಟಿ), ಸಾರ್ವಜನಿಕ ಲೆಕ್ಕದಡಿಯ ನಿವ್ವಳ ಹೆಚ್ಚಳ (₹4,834 ಕೋಟಿ) ಸಾದಿಲ್ವಾರು ನಿಧಿಯ ಕೊಡುಗೆ (₹1,000 ಕೋಟಿಗಿಂತ ಕಡಿಮೆ) ಮತ್ತು ಆರಂಭಿಕ ಮತ್ತು ಅಂತಿಮ ಶಿಲ್ಕುಗಳ ನಿವ್ವಳ (₹ 65 ಕೋಟಿ) ಗಳಿಂದ ಭರಿಸಲಾಗಿತ್ತು. ಸುಮಾರು ಶೇಕಡ 75.76ರಷ್ಟು ರಾಜಸ್ವ ಸ್ವೀಕೃತಿಗಳನ್ನು (₹78,176 ಕೋಟಿ) ಬದ್ಧ ವೆಚ್ಚಗಳಾದ ಸಂಬಳ² (₹7,183 ಕೋಟಿ), ಸಬ್ಸಿಡಿಗಳು² (₹10,709 ಕೋಟಿ), ಸಹಾಯಾನುದಾನ² (₹23,265 ಕೋಟಿ), ಬಡ್ಡಿಪಾವತಿ (₹ 6,833 ಕೋಟಿ), ನಿವೃತ್ತಿ ವೇತನ (₹7,227 ಕೋಟಿ), ಪರಿಹಾರ ಮತ್ತು ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ ನಿಯೋಜನೆ (₹4,009 ಕೋಟಿ), ಇವುಗಳಿಗೆ ಖರ್ಚುಮಾಡಿದೆ.

ನಿಧಿಗಳ ಆಕರಗಳು ಮತ್ತು ಅನ್ವಯಗಳು

(₹ ಕೋಟಿಗಳಲ್ಲಿ)

	ವಿವರಗಳು	ಮೊತ್ತ
	1.4.2012 ರಲ್ಲಿದ್ದಂತೆ ಆರಂಭಿಕ ಶಿಲ್ಕು	3
	ರಾಜಸ್ವ ಸ್ವೀಕೃತಿಗಳು	78,176
	ಇತರೆ ಬಂಡವಾಳ ಸ್ವೀಕೃತಿಗಳು ಮತ್ತು ಸಾಲ ಮತ್ತು ಮುಂಗಡಗಳ ವಸೂಲಾತಿ	191
	ಸಾರ್ವಜನಿಕ ಋಣ	13,465
	ಸಣ್ಣ ಉಳಿತಾಯಗಳು, ಭವಿಷ್ಯ ನಿಧಿಗಳು ಮತ್ತು ಇತರೆ	3,894
ಆಕರಗಳು	ಮೀಸಲು ನಿಧಿಗಳು ಮತ್ತು ಋಣ ಪರಿಹಾರ ನಿಧಿಗಳು	3,659
	ಸ್ವೀಕೃತ ಠೇವಣಿಗಳು	31,141
	ಸಿವಿಲ್ ಮುಂಗಡಗಳ ಮರುಪಾವತಿ	...
	ಅಮಾನತ್ತು ಲೆಕ್ಕ	200,570
	ಇರಸಾಲುಗಳು	38
	ಸಾಧಿಲ್ವಾರು ನಿಧಿ ^(&)	...
	ಒಟ್ಟು	331,137

ನಿಧಿಗಳ ಆಕರಗಳು ಮತ್ತು ಅನ್ವಯಗಳು

(₹ ಕೋಟಿಗಳಲ್ಲಿ)

	ವಿವರಗಳು	ಮೊತ್ತ
	ರಾಜಸ್ವ ವೆಚ್ಚ	76,293
	ಬಂಡವಾಳ ವೆಚ್ಚ	15,479
	ಸಾಲ ನೀಡಿಕೆ	1,102
	ಸಾರ್ವಜನಿಕ ಋಣ ಮರುಪಾವತಿ	3,727
	ಸಣ್ಣ ಉಳಿತಾಯಗಳು, ಭವಿಷ್ಯನಿಧಿ ಮತ್ತು ಇತರೆ	2,163
ಅನ್ವಯ	ಮೀಸಲು ನಿಧಿ ಮತ್ತು ಋಣ ಪರಿಹಾರ ನಿಧಿಗಳು	3,903
	ಠೇವಣಿಗಳ ಮರುಪಾವತಿ	28,630
	ಸಾಧಿಲ್ವಾರು ನಿಧಿ	...
	ಅಮಾನತ್ತು ಲೆಕ್ಕ	199,703
	ಇರಸಾಲುಗಳು	69
	ಅಂತಿಮ ಶಿಲ್ಕು 31.3.2013 ರಲ್ಲಿದ್ದಂತೆ	68
	ಒಟ್ಟು	331,137


(1) 2012-13 ನೇ ವರ್ಷದ ರಾ.ಒ.ಆಂ.ಉ : Rs.5,25,444 ಕೋಟಿ (ಆಕರ: ಮಧ್ಯಂತರ ವಿತ್ತೀಯ ಯೋಜನೆ 2013-17)

(2) ಸಂಬಳ, ಸಬ್ಸಿಡಿಗಳು ಮತ್ತು ಸಹಾಯಾನುದಾನಗಳು ಎಲ್ಲಾ ವಿಭಾಗಗಳಿಂದ ಸಂಕಲಿತವಾಗಿದೆ ಮತ್ತು ಸಂಬಳ ವೆಚ್ಚವು ಸ್ಥಳೀಯ ಸಂಸ್ಥೆಗಳಿಗೆ ಸಂಬಳಕ್ಕಾಗಿ ನೀಡಿದ ಅನುದಾನಗಳನ್ನು ಒಳಗೊಂಡಿರುವುದಿಲ್ಲ.


(3) ಸಬ್ಸಿಡಿ '106 ಸಬ್ಸಿಡಿಗಳು' ಅಡಿಯಲ್ಲಿ ಸಂಕಲಿಸಿದ ವೆಚ್ಚವನ್ನು ಮಾತ್ರ ಒಳಗೊಂಡಿದೆ.

(&) ಸಾಧಿಲ್ವಾರು ನಿಧಿಯ ಸ್ವೀಕೃತಿಯು ಒಂದು ಕೋಟಿಗಿಂತ ಕಡಿಮೆ (₹0.51 ಕೋಟಿ)

1.4.3 ರೂಪಾಯಿ ಎಲ್ಲಿಂದ ಬಂತು



1.4.4 ರೂಪಾಯಿ ಎಲ್ಲಿಗೆ ಹೋಯಿತು



1.5 ಲೆಕ್ಕಗಳ ಮುಖ್ಯಾಂಶಗಳು

(₹ ಕೋಟಿಗಳಲ್ಲಿ)

ಕ್ರ. ಸಂ.	ವಿವರಗಳು	ಅಂದಾಜು 2012-13	ವಾಸ್ತವಿಕ	ವಾಸ್ತವಿಕ ಹಾಗೂ ಅಂದಾಜುಗಳ ಶೇಕಡವಾರು	ವಾಸ್ತವಿಕ ಹಾಗೂ ರಾ.ಒ.ಆಂ.ಉ*ದ ಶೇಕಡವಾರು*
		(₹ ಕೋಟಿ)			
01.	ತೆರಿಗೆ ರಾಜಸ್ವ	64,914 (@)	66,401 (&)	102.29	12.64
02.	ತೆರಿಗೆಯೇತರ ರಾಜಸ್ವ	3,193	3,966	124.21	0.75
03.	ಸಹಾಯಾನುದಾನಗಳು ಮತ್ತು ವಂತಿಗಳು	13,354	7,809	58.48	1.49
04.	ರಾಜಸ್ವ ಜಮೆಗಳು (1+2+3)	81,461	78,176	95.98	14.88
05.	ಸಾಲಗಳು ಮತ್ತು ಮುಂಗಡಗಳ ವಸೂಲಾತಿ	174	158	90.80	0.03
06.	ಇತರೆ ಜಮೆಗಳು - ಇತರೆ ಬಂಡವಾಳ ಜಮೆಗಳು	125	33	26.40	0.01
07.	ಋಣ ಮತ್ತು ಇತರೆ ಜವಾಬ್ದಾರಿಗಳು	15,312 (#)	14,507 (\$)	94.74	2.76
08.	ಬಂಡವಾಳ ಜಮೆಗಳು (5+6+7)	15,611	14,698	94.15	2.80
09.	ಒಟ್ಟಾರೆ ಜಮೆಗಳು (4+8)	97,072	92,874	95.68	17.67
10.	ಯೋಜನೇತರ ವೆಚ್ಚ (11+13)	56,832	55,421	97.52	10.55
11.	ರಾಜಸ್ವ ಲೆಕ್ಕ- ಯೋಜನೇತರ ವೆಚ್ಚ	56,279	55,081	97.87	10.48
12.	11ರಮೊತ್ತದಲ್ಲಿ ಬಡ್ಡಿ ಪಾವತಿ ಯೋಜನೇತರ ವೆಚ್ಚ	7,500	6,833 (^)	91.11	1.30
13.	ಬಂಡವಾಳ ಲೆಕ್ಕ-ಯೋಜನೇತರ ವೆಚ್ಚ	553	340	61.30	0.06
14.	ಯೋಜನಾ ವೆಚ್ಚ (15+16)	40,240	37,453	93.07	7.13
15.	ರಾಜಸ್ವ ಲೆಕ್ಕ- ಯೋಜನಾ ವೆಚ್ಚ	24,251	21,212	87.47	4.04
16.	ಬಂಡವಾಳ ವೆಚ್ಚ-ಯೋಜನಾ ವೆಚ್ಚ	15,989	16,241	101.58	3.09
17.	ಒಟ್ಟಾರೆ ವೆಚ್ಚ {(10+14) = (18+19)}	97,072	92,874	95.68	17.68
18.	ರಾಜಸ್ವ ವೆಚ್ಚ (11+15)	80,530	76,293	94.74	14.52
19.	ಬಂಡವಾಳ ವೆಚ್ಚ (13+16)	16,542 (a)	16,581 (b)	100.23	3.16
20.	ರಾಜಸ್ವ ಹೆಚ್ಚಳ (4-18)	931	1,883	202.26	0.36
21.	ವಿತ್ತೀಯ ಕೊರತೆ {(17) - (4+5+6) = 7}	15,312	14,507	94.74	2.76

* 2012-13 ನೇ ವರ್ಷದ ರಾ.ಒ.ಆಂ.ಉ : ₹5,25,444 ಕೋಟಿ (ಆಕರ: ಮಧ್ಯಂತರ ವಿತ್ತೀಯ ಯೋಜನೆ 2013-17)

@ ₹13,094 ಕೋಟಿ ರಾಜ್ಯದ ಪಾಲಿನ ಕೇಂದ್ರೀಯ ತೆರಿಗೆಗಳು ಮತ್ತು ಸುಂಕಗಳನ್ನೊಳಗೊಂಡಿದೆ.

(&) ₹12,647 ಕೋಟಿ ರಾಜ್ಯದ ಪಾಲಿನ ಕೇಂದ್ರೀಯ ತೆರಿಗೆಗಳು ಮತ್ತು ಸುಂಕಗಳನ್ನೊಳಗೊಂಡಿದೆ.

(i) ಸಾರ್ವಜನಿಕ ಋಣ (₹15,939 ಕೋಟಿ) (ii) ಸಾರ್ವಜನಿಕ ಲೆಕ್ಕ (₹(-) 507 ಕೋಟಿ) ಮತ್ತು (iii) ನಗದು ಶಿಲ್ಕು (₹(-) 120 ಕೋಟಿ) ಇವುಗಳ ನಿವ್ವಳವಾಗಿರುತ್ತದೆ.

s (i) ಸಾರ್ವಜನಿಕ ಋಣ (₹9,738 ಕೋಟಿ) (ii) ಸಾದಿಲ್ಕಾರು ನಿಧಿ (₹ 1 ಕೋಟಿಗಿಂತ ಕಡಿಮೆ) ಮತ್ತು (iii) ಸಾರ್ವಜನಿಕ ಲೆಕ್ಕ (₹4,834 ಕೋಟಿ), (iv) ನಿವ್ವಳ ನಗದು ಶಿಲ್ಕು (₹65 ಕೋಟಿ) ಇವುಗಳ ನಿವ್ವಳವಾಗಿರುತ್ತದೆ.

(a) ಬಂಡವಾಳ ವೆಚ್ಚ (₹14,455 ಕೋಟಿ), ಸಾಲಗಳು ಮತ್ತು ಮುಂಗಡಗಳು (₹2,087 ಕೋಟಿ) ಇವುಗಳನ್ನು ಒಳಗೊಂಡಿರುತ್ತದೆ.

(b) ಬಂಡವಾಳ ವೆಚ್ಚ (₹15,479 ಕೋಟಿ) ಹಾಗೂ ಸಾಲಗಳು ಮತ್ತು ಮುಂಗಡಗಳು (₹1,102 ಕೋಟಿ) ಇವುಗಳನ್ನು ಒಳಗೊಂಡಿರುತ್ತದೆ.

(^) ಆಯವ್ಯಯದಿಂದ ಹೊರತುಪಡಿಸಿದ ಸಾಲಗಳ ಮೇಲಿನ ₹621 ಕೋಟಿಗಳ ಬಡ್ಡಿ ಪಾವತಿಯನ್ನು ಹೊರತುಪಡಿಸಿದೆ.

1.6 ಕೊರತೆ ಮತ್ತು ಹೆಚ್ಚಳಗಳು ಏನನ್ನು ಸೂಚಿಸುತ್ತದೆ ?

ಕೊರತೆ	ಆದಾಯ ಮತ್ತು ವೆಚ್ಚಗಳ ನಡುವಿನ ಅಂತರಕ್ಕೆ ಸಂಬಂಧಿಸಿದೆ. ಕೊರತೆಯ ವಿಧ, ಕೊರತೆಯನ್ನು ಹೇಗೆ ನಿಭಾಯಿಸಲಾಗಿದೆ ಮತ್ತು ನಿಧಿಗಳ ಬಳಕೆಯು ಹಣಕಾಸು ನಿರ್ವಹಣೆಯಲ್ಲಿನ ವಿವೇಚನೆಯ ಸೂಚಕಗಳಾಗಿವೆ.
ರಾಜಸ್ವ ಕೊರತೆ / ಹೆಚ್ಚಳ	ರಾಜಸ್ವ ಸ್ವೀಕೃತಿಗಳು ಮತ್ತು ರಾಜಸ್ವ ವೆಚ್ಚದ ನಡುವಿನ ಅಂತರವನ್ನು ಸೂಚಿಸುತ್ತದೆ. ಅಸ್ತಿತ್ವದಲ್ಲಿರುವ ಸರ್ಕಾರದ ಸಂಸ್ಥೆಗಳ ನಿರ್ವಹಣೆಗೆ ರಾಜಸ್ವ ವೆಚ್ಚದ ಅಗತ್ಯವಿದ್ದು, ವಾಸ್ತವದಲ್ಲಿ ಇದನ್ನು ರಾಜಸ್ವ ಸ್ವೀಕೃತಿಗಳಲ್ಲಿಯೇ ಪೂರ್ಣವಾಗಿ ಭರಿಸಬೇಕು.
ವಿತ್ತೀಯ ಕೊರತೆ / ಹೆಚ್ಚಳ	ಒಟ್ಟು ಸ್ವೀಕೃತಿಗಳು ಸಾಲಗಳ (ಸ್ವೀಕೃತಿಗಳು/ ಮರುಪಾವತಿಗಳನ್ನು ಹೊರತುಪಡಿಸಿ) ಮತ್ತು ಒಟ್ಟು ವೆಚ್ಚಗಳ ನಡುವಿನ ಅಂತರವನ್ನು ಸೂಚಿಸುತ್ತದೆ. ಹಾಗಾಗಿ, ಈ ಅಂತರವು ಸಾಲಗಳ ಮೂಲಕ ಭರಿಸಲ್ಪಟ್ಟ ವೆಚ್ಚದ ಪ್ರಮಾಣವನ್ನು ಸೂಚಿಸುತ್ತದೆ. ವಾಸ್ತವವಾಗಿ ಸಾಲಗಳ ಮೂಲಕ ಪಡೆದ ಮೊತ್ತವನ್ನು ಬಂಡವಾಳ ಯೋಜನೆಗಳಲ್ಲಿ ಹೂಡಬೇಕಾಗಿರುತ್ತದೆ.

ಕೊರತೆ ಸೂಚಕಗಳು, ಆದಾಯದ ವೃದ್ಧಿ ಮತ್ತು ವೆಚ್ಚ ನಿರ್ವಹಣೆಗಳು ಸರ್ಕಾರದ ವಿತ್ತ ನಿರ್ವಹಣೆಯ ಮಾಪನಕ್ಕೆ ಪ್ರಮುಖ ಮಾನದಂಡಗಳಾಗಿವೆ. XI ನೇ ಹಣಕಾಸು ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿ, ವಿತ್ತೀಯ ಜವಾಬ್ದಾರಿ ಅಧಿನಿಯಮ 2002ನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿ ಕರ್ನಾಟಕ ಸರ್ಕಾರವು 1ನೇ ಏಪ್ರಿಲ್ 2002 ರಿಂದ ನಾಲ್ಕು ಆರ್ಥಿಕ ವರ್ಷಗಳೊಳಗೆ ರಾಜಸ್ವ ಕೊರತೆಯನ್ನು ತೊಡೆದು ಹಾಕುವ ಬದ್ಧತೆಯನ್ನು ಸೂಚಿಸಿತ್ತು. ರಾಜ್ಯ ಸರ್ಕಾರವು ರಾಜಸ್ವ ಹೆಚ್ಚಳವನ್ನು 2004-05ರಲ್ಲಿಯೇ ಸಾಧಿಸುವಲ್ಲಿ ಹಾಗೂ ವಿತ್ತ ಜವಾಬ್ದಾರಿ ಕಾಯಿದೆಯಂತೆ ವಿತ್ತೀಯ ಕೊರತೆ ರಾ.ಒ.ಆಂ.ಉ.ದ ಅನುಪಾತವು ಶೇಕಡ ಮೂರಕ್ಕಿಂತ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ, 2008-09 ಹಾಗೂ 2009-10 ರಲ್ಲಿ ಭಾರತ ಸರ್ಕಾರದ ನಿರ್ದೇಶನದಂತೆ, ರಾಜ್ಯ ಸರ್ಕಾರವು ಆರ್ಥಿಕ ಕುಸಿತವನ್ನು ನಿಭಾಯಿಸುವುದಕ್ಕಾಗಿ, ಅಧಿನಿಯಮವನ್ನು ತಿದ್ದುಪಡಿ ಮಾಡಿ, ಆರ್ಥಿಕ ಕ್ರೋಢಿಕರಣ ಪಥ ಬದಲಾಯಿಸಿ ಸಾರ್ವಜನಿಕ ವೆಚ್ಚಕ್ಕಾಗಿ ಹೆಚ್ಚಿನ ಹಣವನ್ನು ಸಾಲವಾಗಿ ಪಡೆದುಕೊಂಡಿತು. 2008-09 ಮತ್ತು 2009-10ರ ಅವಧಿಯಲ್ಲಿ ಶೇಕಡ 3.50 ಹಾಗೂ ಶೇಕಡ 4.00 ಗುರಿಯ ಪ್ರತಿಯಾಗಿ ವಾಸ್ತವಿಕ ವಿತ್ತೀಯ ಕೊರತೆಯು ಶೇಕಡ 3.20 ಮತ್ತು 3.60 ಆಗಿತ್ತು. XIIIನೇ ವಿತ್ತ ಆಯೋಗದ ಶಿಫಾರಸ್ಸು ಮತ್ತು ವಿತ್ತೀಯ ಜವಾಬ್ದಾರಿ ಅಧಿನಿಯಮದ ತಿದ್ದುಪಡಿ (ಮೇ 2011) ರ ಅನ್ವಯ ರಾಜ್ಯ ಸರ್ಕಾರವು 1) ಬಾಕಿ ಇರುವ ಸಾಲ ಮೊತ್ತವು 2014-15ರ ಅಂತ್ಯಕ್ಕೆ ಅಂದಾಜಿನಿಂದ ರಾ.ಒ.ಆಂ.ಉ.ದ ಶೇಕಡ 25.20 ರಷ್ಟಿರಬೇಕು ಮತ್ತು ಬಾಕಿ ಸಾಲವು 31.3.2013ರ ಅಂತ್ಯಕ್ಕೆ ಶೇಕಡ 25.70 ರಷ್ಟಿರಬೇಕು. 2) 2012-13ರಲ್ಲಿ ವಿತ್ತೀಯ ಕೊರತೆಯು ಅಂದಾಜಿಸಿದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 3.00ಕ್ಕಿಂತ ಹೆಚ್ಚಾಗಬಾರದೆಂಬ ವಿತ್ತೀಯ ಗುರಿಗಳನ್ನು ಇಟ್ಟುಕೊಂಡಿತ್ತು. 2010-11, 2011-12 ಹಾಗೂ 2012-13ರಲ್ಲಿ ವಿತ್ತೀಯ ಕೊರತೆಯ ಗುರಿ ಮತ್ತು ವಾಸ್ತವಿಕ ಕೊರತೆಯು ಕ್ರಮವಾಗಿ ಶೇಕಡ 3.44/2.68, 3.00/2.72 ಮತ್ತು 3.00/2.76 ರಷ್ಟಿತ್ತು. 2012-13 ಸಾಲಿನ ಅಂತ್ಯಕ್ಕೆ ಬಾಕಿ ಇದ್ದ ಸಾಲ ಅಂದಾಜಿಸಿದ ರಾ.ಒ.ಆಂ.ಉ.ದ ಶೇಕಡ 22.22ರಷ್ಟು ಮತ್ತು ವಿತ್ತೀಯ ಕೊರತೆಯು ಶೇಕಡ 2.76 ರಷ್ಟಿದ್ದು, ಹಿಂದಿನ ವರ್ಷಕ್ಕಿಂತ ಸ್ವಲ್ಪ (ಶೇಕಡ 0.04 ರಷ್ಟು) ಹೆಚ್ಚಾಗಿತ್ತು.

1.6.1 ರಾಜಸ್ವ ಹೆಚ್ಚಳದ ಪ್ರವೃತ್ತಿ

ರಾಜಸ್ವ ಹೆಚ್ಚಳವು ಸರ್ಕಾರದ ರಾಜಸ್ವ ವೆಚ್ಚಕ್ಕಿಂತ ಹೆಚ್ಚಿನ ರಾಜಸ್ವ ಸ್ವೀಕೃತಿಗಳ ನಿವ್ವಳ ಅಧಿಕೃತವನ್ನು ಸೂಚಿಸುತ್ತದೆ.


(₹ ಕೋಟಿಗಳಲ್ಲಿ)

	2008-09	2009-10	2010-11	2011-12	2012-13
ರಾಜಸ್ವ ಹೆಚ್ಚಳ	1,631 ^(A)	1,619 ^(B)	4,172	4,521	1,883
ರಾ. ಬ. ಆಂ ಉ.	310,312	337,516	398,893	458,903	525,444
ರಾ.ಬ. ಆಂ ಉ. ದ ಶತಾಂಶವಾಗಿ ರಾ.ಹೆಚ್ಚಳ	0.52	0.48	1.05	0.99	0.36

{ರಾ.ಬ.ಆಂ.ಉ.ದ 2012-13 ಆಕರ : ಮಧ್ಯಂತರ ವಿತ್ತೀಯ ಯೋಜನೆ 2013-17 ಮತ್ತು 2008-09 ರಿಂದ 2011-12 ಕರ್ನಾಟಕ ವಿತ್ತೀಯ ಸಮೀಕ್ಷೆ 2012-13}

(A) 2008-09 ರಲ್ಲಿ ಹಾಲು ಒಕ್ಕೂಟಗಳಿಗೆ ಬಿಡುಗಡೆ ಮಾಡಿದ ಅನುದಾನವನ್ನು (₹4.00 ಕೋಟಿ) ಸಮಾನಾಂತರ ಹೂಡಿಕೆಯಾಗಿ ಪ್ರೋಫಾರ್ಮಾ ತಿದ್ದುಪಡಿ ಮೂಲಕ ಪರಿವರ್ತಿಸಿದ್ದರಿಂದ ಸಂಚಿತ ರಾಜಸ್ವ ಹೆಚ್ಚಳವು ಕಡಿಮೆಯಾಗಿ 2011-12ರ ಸಂಚಿತ ಬಂಡವಾಳ ವೆಚ್ಚದ ಹೆಚ್ಚಳದಲ್ಲಿ ಹೊರತುಪಡಿಸಿದೆ.


(B) 2009-10 ರಲ್ಲಿ ಹಾಲು ಒಕ್ಕೂಟಗಳಿಗೆ ಬಿಡುಗಡೆ ಮಾಡಿದ ಅನುದಾನವನ್ನು (₹10.00 ಕೋಟಿ) ಸಮಾನಾಂತರ ಹೂಡಿಕೆಯಾಗಿ ಪ್ರೋಫಾರ್ಮಾ ತಿದ್ದುಪಡಿ ಮೂಲಕ ಪರಿವರ್ತಿಸಿದ್ದರಿಂದ ಸಂಚಿತ ರಾಜಸ್ವ ಹೆಚ್ಚಳವು ಕಡಿಮೆಯಾಗಿ 2010-11ರ ಸಂಚಿತ ಬಂಡವಾಳ ವೆಚ್ಚದ ಹೆಚ್ಚಳದಲ್ಲಿ ಹೊರತುಪಡಿಸಿದೆ



1.6.2 ವಿತ್ತೀಯ ಕೊರತೆಯ ಪ್ರವೃತ್ತಿ

ವಿತ್ತೀಯ ಕೊರತೆಯನ್ನು ಒಟ್ಟು ವೆಚ್ಚ (ರಾಜಸ್ವ+ಬಂಡವಾಳ+ನಿವ್ವಳ ಸಾಲ ಮತ್ತು ಮುಂಗಡಗಳು)ದಲ್ಲಿ ರಾಜಸ್ವ ಸ್ವೀಕೃತಿಗಳು ಮತ್ತು ಇತರೆ ಬಂಡವಾಳ ಸ್ವೀಕೃತಿಗಳನ್ನು ಕಳೆದು ಲೆಕ್ಕ ಮಾಡಲಾಗುತ್ತದೆ.

	2008-09	2009-10	2010-11	2011-12	2012-13
ರಾಜಸ್ವ ಹೆಚ್ಚಳ	8,732	10,875	10,688	12,470	14,507
ರಾ. ಬ. ಆಂ ಉ.	310,312	337,516	398,893	458,903	525,444
ರಾ.ಆಂಉ.ದ ಶತಾಂಶವಾಗಿ ರಾ.ಹೆಚ್ಚಳ	2.81	3.22	2.68	2.72	2.76



1.6.3 ಸರ್ಕಾರದ ಲೆಕ್ಕಪತ್ರಗಳು

ಆ ಯಾ ವರ್ಷದ ಒಟ್ಟು ವೆಚ್ಚಕ್ಕೂ (ರಾಜಸ್ವ ಮತ್ತು ಬಂಡವಾಳ ವೆಚ್ಚಗಳೆರಡೂ ಸೇರಿ) ವರ್ಷದ ಒಟ್ಟು ಆದಾಯಕ್ಕೂ (ರಾಜಸ್ವ ಮತ್ತು ಋಣ ಹೊರತು ಪಡಿಸಿದ ಬಂಡವಾಳ ಆದಾಯಗಳು) ಇರುವ ಹೆಚ್ಚಳ / ಕೊರತೆಯ ವ್ಯತ್ಯಾಸವನ್ನು 'ಸರ್ಕಾರದ ಲೆಕ್ಕ' ಎಂದು ಕರೆಯಲಾಗುವ ಪ್ರತ್ಯೇಕ ಖಾತೆಗೆ ವರ್ಗಾಯಿಸಲಾಗುವುದು.

ಜೊತೆಗೆ, ಹಿಂದಿನ ವರ್ಷದ ಲೆಕ್ಕಗಳ ಹೊಂದಾಣಿಕೆ ಮತ್ತು ಇತರ ಸರ್ಕಾರಿ ಲೆಕ್ಕಗಳ ನಿವ್ವಳ ಪರಿಣಾಮದ ಅಂಶಗಳನ್ನು ಈ ಖಾತೆಗೆ ವರ್ಗಾಯಿಸಲಾಗುವುದು.

ಹೀಗೆ, 'ಸರ್ಕಾರದ ಲೆಕ್ಕ'ದಲ್ಲಿ ವರ್ಷಾನುವರ್ಷ ಸರ್ಕಾರದ ವ್ಯವಹಾರಗಳಿಂದಂಟಾದ ಸಂಚಿತ ಆರ್ಥಿಕ ಹೆಚ್ಚಳ/ಕೊರತೆಗಳ ಪರಿಣಾಮವು ಲಭ್ಯವಾಗುತ್ತದೆ. ಹಿಂದಿನ ಐದು ವರ್ಷಗಳ "ಸರ್ಕಾರದ ಲೆಕ್ಕ"ಗಳ ವಿವರಗಳು ಈ ಕೆಳಗಿನಂತಿವೆ.

(₹ ಕೋಟಿಗಳಲ್ಲಿ)

ವರ್ಷ	ರಾಜಸ್ವ ಶೀರ್ಷಿಕೆ			ಬಂಡವಾಳ ಶೀರ್ಷಿಕೆ			ಇತರೆ ಶೀರ್ಷಿಕೆ (#) ಹೆಚ್ಚಳ(+) ಕೊರತೆ(-)	ಸದರಿ ಸಾಲಿನ ಕೊರತೆ(-)	ಸಂಚಿತ ಹೆಚ್ಚಳ(+) ಕೊರತೆ(-) ವರ್ಷಾಂತಕ್ಕೆ
	ಜಮೆ	ಬಟವಾಡೆ	ಹೆಚ್ಚಳ(+) ಕೊರತೆ(-)	ಜಮೆ	ಬಟವಾಡೆ	ಹೆಚ್ಚಳ(+) ಕೊರತೆ(-)			
2008-09	43,290	41,659	(+) 1,631 ^(A)	181	9,870	(-) 9,689	(+) 66	(-) 7,992	(-) 60,426
2009-10	49,156	47,537	(+) 1,619 ^(B)	70	12,137	(-) 12,067	(+) 64	(-) 10,384	(-) 70,810
2010-11	58,206	54,034	(+) 4,172	72	13,355	(-) 13,283	(+) 55	(-) 9,056	(-) 79,866
2011-12	69,806	65,115	(+) 4,521	89	15,506	(-) 15,417	(+) 55	(-)10,841	(-) 90,707
2012-13	78,176	76,293	(+) 1,883	33	15,479	(-) 15,446	...	(-)13,563	(-)104,270

(#) ಇತರೆ ಸರ್ಕಾರದ ಲೆಕ್ಕ

(A) 2008-09 ರಲ್ಲಿ ಹಾಲು ಒಕ್ಕೂಟಗಳಿಗೆ ಬಿಡುಗಡೆ ಮಾಡಿದ ಅನುದಾನವನ್ನು (₹4.00 ಕೋಟಿ) ಸಮಾನಾಂಶ ಹೂಡಿಕೆಯಾಗಿ ಪ್ರೋಫಾರ್ಮಾ ತಿದ್ದುಪಡಿ ಮೂಲಕ ಪರಿವರ್ತಿಸಿದ್ದರಿಂದ ಸಂಚಿತ ರಾಜಸ್ವ ಹೆಚ್ಚಳವು ಕಡಿಮೆಯಾಗಿ, 2011-12ರ ಸಂಚಿತ ಬಂಡವಾಳ ವೆಚ್ಚದಲ್ಲಿ ಹೆಚ್ಚಳವಾಗಿದೆ

(B) 2009-10 ರಲ್ಲಿ ಹಾಲು ಒಕ್ಕೂಟಗಳಿಗೆ ಬಿಡುಗಡೆ ಮಾಡಿದ ಅನುದಾನವನ್ನು (₹10.00 ಕೋಟಿ) ಸಮಾನಾಂಶ ಹೂಡಿಕೆಯಾಗಿ ಪ್ರೋಫಾರ್ಮಾ ತಿದ್ದುಪಡಿ ಮೂಲಕ ಪರಿವರ್ತಿಸಿದ್ದರಿಂದ ಸಂಚಿತ ರಾಜಸ್ವ ಹೆಚ್ಚಳವು ಕಡಿಮೆಯಾಗಿ 2010-11ರ ಸಂಚಿತ ಬಂಡವಾಳ ವೆಚ್ಚದಲ್ಲಿ ಹೆಚ್ಚಳವಾಗಿದೆ.

1.6.4 ಸಾಲದ ಮೊತ್ತದಲ್ಲಿ ಬಂಡವಾಳ ವೆಚ್ಚಕ್ಕೆ ಬಳಸಿದ ಪ್ರಮಾಣ

ಸಾಲವಾಗಿ ಪಡೆದ ಮೊತ್ತವನ್ನು ಪೂರ್ಣವಾಗಿ ಬಂಡವಾಳ ಆಸ್ತಿ ನಿರ್ಮಾಣಕ್ಕೆ ಬಳಸಿ ರಾಜಸ್ವ ಸ್ವೀಕೃತಿಗಳನ್ನು ಬಡ್ಡಿಪಾವತಿಗೆ ಉಪಯೋಗಿಸುವುದು ಸೂಕ್ತ. ಆದರೆ, ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಸಾಲದ ಮೊತ್ತವನ್ನು ಸಂಪೂರ್ಣವಾಗಿ (₹13,465 ಕೋಟಿ) ಬಂಡವಾಳ ವೆಚ್ಚಕ್ಕೆ, ಸಾಲ ಮತ್ತು ಮುಂಗಡಗಳ ವಿತರಣೆಯಲ್ಲಿ ಸೇರಿದಂತೆ (₹16,581 ಕೋಟಿ) ಖರ್ಚು ಮಾಡಲಾಗಿದೆ.


ಸ್ವೀಕೃತಿಗಳು

2.1 ಪೀಠಿಕೆ

ಸರ್ಕಾರದ ಸ್ವೀಕೃತಿಗಳನ್ನು ರಾಜಸ್ವ ಸ್ವೀಕೃತಿಗಳು ಮತ್ತು ಬಂಡವಾಳ ಸ್ವೀಕೃತಿಗಳು ಎಂದು ವರ್ಗೀಕರಿಸಲಾಗಿದೆ. 2012-13ನೇ ಸಾಲಿನ ಒಟ್ಟು ಸ್ವೀಕೃತಿಗಳು ₹78,176 ಕೋಟಿಗಳಷ್ಟಿದ್ದು, ಇದು ತೆರಿಗೆ ರಾಜಸ್ವ (₹66,401 ಕೋಟಿ) (₹12,647 ಕೋಟಿ ರಾಜ್ಯದ ಪಾಲಿನ ಕೇಂದ್ರೀಯ ತೆರಿಗೆಗಳು ಮತ್ತು ಸುಂಕಗಳನ್ನೊಳಗೊಂಡು), ತೆರಿಗೆಯೇತರ ರಾಜಸ್ವ (₹3,966 ಕೋಟಿ) ಸಹಾಯಾನುದಾನ ಮತ್ತು ವಂತಿಗೆಗಳು (₹7,809 ಕೋಟಿ) ಮತ್ತು ಸಾಲ ಮತ್ತು ಮುಂಗಡಗಳ ವಸೂಲಾತಿ (₹158 ಕೋಟಿ) ಒಳಗೊಂಡಂತೆ, ಬಂಡವಾಳ ಸ್ವೀಕೃತಿಗಳು (₹14,698 ಕೋಟಿ). ಇತರೆ ಬಂಡವಾಳ ಸ್ವೀಕೃತಿ (₹33 ಕೋಟಿ) ಮತ್ತು (1)ಈ- ಸಾರ್ವಜನಿಕ ಋಣ (₹9,738 ಕೋಟಿ) (2)ಸಾದಿಲ್ವಾರು ನಿಧಿ (₹1 ಕೋಟಿಗಿಂತ ಕಡಿಮೆ), (3) ಸಾರ್ವಜನಿಕ ಲೆಕ್ಕ (₹4,834 ಕೋಟಿ) ಮತ್ತು (4) ನಗದು ಶಿಲ್ಕು (₹65 ಕೋಟಿ)ಗಳ ವಹಿವಾಟಿನ ನಿವ್ವಳ ಕೊಡುಗೆಯನ್ನು ಒಳಗೊಂಡ ಸಾಲಗಳು ಮತ್ತು ಇತರೆ ಜವಾಬ್ದಾರಿಗಳು ಸೇರಿವೆ.

2.2 ರಾಜಸ್ವ ಸ್ವೀಕೃತಿಗಳು

ತೆರಿಗೆ ರಾಜಸ್ವ	ಇದು ರಾಜ್ಯ ಸರ್ಕಾರವು ಸಂಗ್ರಹಿಸಿ ಉಳಿಸಿಕೊಂಡ ತೆರಿಗೆಗಳು ಮತ್ತು ಸುಂಕಗಳು ಮತ್ತು ಸಂವಿಧಾನದ ಅನುಚ್ಛೇದ 280(3)ರ ಅನ್ವಯ ಕೇಂದ್ರ ತೆರಿಗೆಗಳು ಮತ್ತು ಸುಂಕಗಳಲ್ಲಿನ ರಾಜ್ಯದ ಪಾಲನ್ನು ಒಳಗೊಂಡಿದೆ.
ತೆರಿಗೆಯೇತರ ರಾಜಸ್ವ	ಇದರಲ್ಲಿ ಬಡ್ಡಿ ಸ್ವೀಕೃತಿ ಲಾಭಾಂಶಗಳು ಮತ್ತು ಲಾಭಗಳು ಮತ್ತು ಇತರ ಇಲಾಖಾ ಸ್ವೀಕೃತಿಗಳು ಸೇರಿವೆ.
ಸಹಾಯಾನುದಾನಗಳು ಮತ್ತು ವಂತಿಗೆಗಳು	ಇದು ರಾಜ್ಯ ಸರ್ಕಾರಕ್ಕೆ ಕೇಂದ್ರ ನೀಡಿದ ಸಹಾಯವಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ಮೂಲಕ ವಿವಿಧ ಸರ್ಕಾರಗಳಿಂದ ಪಡೆದ ಬಾಹ್ಯ ಅನುದಾನ ಸಹಾಯ ಮತ್ತು ಸಹಾಯ ಸಾಮಗ್ರಿಗಳು ಮತ್ತು ಸಾಧನಗಳು ಸೇರಿವೆ.



2.2.1 ರಾಜಸ್ವ ಸ್ವೀಕೃತಿಗಳ ಭಾಗಗಳು

ಭಾಗಗಳು	ವಾಸ್ತವಿಕ (₹ ಕೋಟಿಗಳಲ್ಲಿ)	ಒಟ್ಟು ರಾಜಸ್ವ ಜಮೆಗೆ ಶೇಕಡವಾರು
ಅ. ತೆರಿಗೆ ರಾಜಸ್ವ*	66,401	85
ವರಮಾನ ಮತ್ತು ವೆಚ್ಚದ ಮೇಲಣ ತೆರಿಗೆಗಳು	7,978	10
ಆಸ್ತಿ ಮತ್ತು ಬಂಡವಾಳ ವ್ಯವಹಾರಗಳ ಮೇಲಣ ತೆರಿಗೆಗಳು	5,438	07
ಸರಕು ಮತ್ತು ಸೇವೆಗಳ ಮೇಲಣ ತೆರಿಗೆ	52,985	68
ಬ. ತೆರಿಗೆಯೇತರ ರಾಜಸ್ವ	3,966	5
ಬಡ್ಡಿ ಜಮೆಗಳು, ಲಾಭ ಮತ್ತು ಲಾಭಾಂಶಗಳು	835	1
ಸಾಮಾನ್ಯ ಸೇವೆಗಳು	504	1
ಸಾಮಾಜಿಕ ಸೇವೆಗಳು	383	-
ಆರ್ಥಿಕ ಸೇವೆಗಳು	2,244	3
ಕ. ಸಹಾಯಾನುದಾನಗಳು ಮತ್ತು ವಂತಿಗಳು	7,809	10
ಒಟ್ಟು ರಾಜಸ್ವ ಜಮೆಗಳು	78,176	100

*ಕೇಂದ್ರ ಸರ್ಕಾರದಿಂದ ಪಡೆದ ವಿವಿಧ ಕೇಂದ್ರ ತೆರಿಗೆಗಳಲ್ಲಿನ ರಾಜ್ಯದ ಪಾಲು ₹12,647 ಕೋಟಿಗಳನ್ನು ಒಳಗೊಂಡಿದೆ.
(ರಾಜಸ್ವ ತೆರಿಗೆಯ ಶೇ.16.18)

ಒಟ್ಟು ತೆರಿಗೆ ಆದಾಯ ₹66,401 ಕೋಟಿ ಮತ್ತು ತೆರಿಗೆಯೇತರ ಆದಾಯ ₹3,966 ಕೋಟಿ ಕ್ರಮವಾಗಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 12.64 ಮತ್ತು ಶೇಕಡ 0.75 ರಷ್ಟಿವೆ. (2012-13ನೇ ವರ್ಷದಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ : ₹525,444 ಕೋಟಿ.)

2.2.2 ಆದಾಯದ ಪ್ರಮುಖ ಮೂಲಗಳು

ಲೆಕ್ಕ ಶೀರ್ಷಿಕೆ	(₹ ಕೋಟಿಗಳಲ್ಲಿ)	ರಾ.ಒ.ಆಂ.ಉ.ದ ಶತಾಂಶ
ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಣ ತೆರಿಗೆಗಳು	28,414	5.41
ರಾಜ್ಯ ಅಬಕಾರಿ	11,070	2.11
ಮುದ್ರಾಂಕ ಮತ್ತು ನೋಂದಣಿ ಶುಲ್ಕ	5,225	0.99
ನಿಗಮ ತೆರಿಗೆ	4,543	0.86
ವಾಹನ ತೆರಿಗೆಗಳು	3,830	0.73
ನಿಗಮ ತೆರಿಗೆ ಹೊರತಾಗಿ ವರಮಾನದ ಮೇಲಿನ ತೆರಿಗೆಗಳು	2,720	0.52
ಸರಕು ಮತ್ತು ಪ್ರಯಾಣಿಕರ ಮೇಲಿನ ತೆರಿಗೆಗಳು	2,181	0.42
ಸೀಮಾ ಸುಂಕ	2,102	0.40
ಕೇಂದ್ರ ಅಬಕಾರಿ ಸುಂಕ	1,428	0.27
ಸೇವಾ ತೆರಿಗೆ	1,847	0.35

2012-13 ನೇ ವರ್ಷದ ರಾ.ಒ.ಆಂ.ಉ : ₹5,25,444 ಕೋಟಿ (ಆಕರ: ಮಧ್ಯಂತರ ವಿತ್ತೀಯ ಯೋಜನೆ 2013-17)

ಪ್ರಸಕ್ತ ಸಾಲಿನಲ್ಲಿ ನಿವ್ವಳ ತೆರಿಗೆ ಸ್ವೀಕೃತಿಗಳು ಆಯವ್ಯಯ ಅಂದಾಜುಗಳಿಗಿಂತಲೂ ₹1,487 ಕೋಟಿಗಳಷ್ಟು ಹೆಚ್ಚಿದೆ. ವ್ಯತ್ಯಾಸವಿರುವ ಪ್ರಮುಖ ಬಾಬುಗಳು ಈ ಕೆಳಕಂಡಂತೆ ಇವೆ.

(₹ ಕೋಟಿಗಳಲ್ಲಿ)



ಆಯವ್ಯಯ ಅಂದಾಜುಗಳಿಗಿಂತ ಕಡಿಮೆ ಇರುವ ವಾಸ್ತವಗಳು		ಆಯವ್ಯಯ ಅಂದಾಜುಗಳಿಗಿಂತ ಹೆಚ್ಚಳವಿರುವ ವಾಸ್ತವಗಳು	
ನಿಗಮ ತೆರಿಗೆ	241	ನಿಗಮ ತೆರಿಗೆ ಹೊರತಾಗಿ ವರಮಾನದ ಮೇಲಿನ ತೆರಿಗೆಗಳು	132
ಸೀಮಾ ಸುಂಕ	279	ವಾಹನ ತೆರಿಗೆಗಳು	480
ಕೇಂದ್ರ ಅಬಕಾರಿ ಸುಂಕ	202	ಸೇವಾ ತೆರಿಗೆ	154
		ವಿದ್ಯುಚ್ಛಕ್ತಿಯ ಮೇಲಣ ತೆರಿಗೆ ಮತ್ತು ಶುಲ್ಕ	144
		ಸರಕು ಮತ್ತು ಸೇವೆಗಳ ಮೇಲಣ ಇತರ ತೆರಿಗೆ ಮತ್ತು ಶುಲ್ಕ	248
		ರಾಜ್ಯ ಅಬಕಾರಿ	295
		ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಣ ತೆರಿಗೆಗಳು	679

2.3 ರಾಜಸ್ವ ಸ್ವೀಕೃತಿಗಳ ಪ್ರವೃತ್ತಿ

(₹ ಕೋಟಿಗಳಲ್ಲಿ)

ವರ್ಷ	ತೆರಿಗೆ ರಾಜಸ್ವ	ತೆರಿಗೆಯೇತರ ರಾಜಸ್ವ	ಸಹಾಯಾನುದಾನಗಳು ಮತ್ತು ವಂತಿಗಳೆಗಳು	ಒಟ್ಟು ರಾಜಸ್ವ ಸ್ವೀಕೃತಿ	ರಾ.ಒ.ಆಂ.ಉ*	ರಾ.ಒ.ಆಂ.ಉ ದ ಮೇಲೆ ಒಟ್ಟು ರಾಜಸ್ವ ಸ್ವೀಕೃತಿಗಳ ಶತಾಂಶ
2008-09	34,799	3,159	5,332	43,290	310,312	13.95
2009-10	37,939	3,334	7,883	49,156	337,516	14.56
2010-11	47,979	3,358	6,869	58,206	398,893	14.59
2011-12	57,551	4,087	8,168	69,806	458,903	15.21
2012-13	66,401	3,966	7,809	78,176	525,444	14.88


{ರಾ.ಒ.ಆಂ.ಉ.ದ 2012-13 ಆಕರ : ಮಧ್ಯಂತರ ವಿತ್ತೀಯ ಯೋಜನೆ 2013-17 ಮತ್ತು 2008-09 ರಿಂದ 2011-12 ಕರ್ನಾಟಕ ವಿತ್ತೀಯ ಸಮೀಕ್ಷೆ 2012-13}



2.3.1 ತೆರಿಗೆ ರಾಜಸ್ವದ ಭಾಗಗಳು

(₹ ಕೋಟಿಗಳಲ್ಲಿ)

ತೆರಿಗೆ ರಾಜಸ್ವ	2008-09	2009-10	2010-11	2011-12	2012-13
ವರಮಾನ ಮತ್ತು ವೆಚ್ಚದ ಮೇಲಿನ ತೆರಿಗೆಗಳು	4,367	5,252	6,238	7,189	7,978
ಆಸ್ತಿ ಮತ್ತು ಬಂಡವಾಳ ವಹಿವಾಟಿನ ಮೇಲಿನ ತೆರಿಗೆಗಳು	3,184	2,763	3,716	4,855	5,438
ಸರಕುಗಳು ಮತ್ತು ಸೇವೆಗಳ ಮೇಲಿನ ತೆರಿಗೆಗಳು	27,248	29,924	38,025	45,507	52,985
ಒಟ್ಟು ರಾಜಸ್ವ ತೆರಿಗೆ	34,799	37,939	47,979	57,551	66,401



2.4 ರಾಜ್ಯದ ಸ್ವಂತ ತೆರಿಗೆಯ ಸಂಗ್ರಹದ ನಿರ್ವಹಣೆ

(₹ ಕೋಟಿಗಳಲ್ಲಿ)

ವರ್ಷ	ತೆರಿಗೆ ರಾಜಸ್ವ	ಕೇಂದ್ರ ತೆರಿಗೆಗಳು ಮತ್ತು ಸುಂಕಗಳಲ್ಲಿ ರಾಜ್ಯ ಪಾಲು	ರಾ.ಬ.ಆಂ.ಉ.*	ರಾಜ್ಯದ ಸ್ವಂತ ತೆರಿಗೆ ರಾಜಸ್ವ	
				ಮೊತ್ತ	ರಾ.ಬ.ಆಂ.ಉ. ಶತಾಂಶ
2008-09	34,799	7,154	310,312	27,645	8.91
2009-10	37,939	7,360	337,516	30,579	9.06
2010-11	47,979	9,506	398,893	38,473	9.64
2011-12	57,551	11,075	458,903	46,476	10.13
2012-13	66,401	12,647	525,444	53,754	10.23

* {ರಾ.ಬ.ಆಂ.ಉ.ದ 2012-13 ಆಕರ : ಮಧ್ಯಂತರ ವಿತ್ತೀಯ ಯೋಜನೆ 2013-17 ಮತ್ತು 2008-09 ರಿಂದ 2011-12 ಕರ್ನಾಟಕ ವಿತ್ತೀಯ ಸಮೀಕ್ಷೆ 2012-13}

2.5 ತೆರಿಗೆ ಸಂಗ್ರಹದ ದಕ್ಷತೆ

ಎ. ಆಸ್ತಿಗಳ ಮತ್ತು ಬಂಡವಾಳ ವಹಿವಾಟಿನ ಮೇಲಿನ ತೆರಿಗೆಗಳು*

(₹ ಕೋಟಿಗಳಲ್ಲಿ)

ವಿವರ	2008-09	2009-10	2010-11	2011-12	2012-13
ರಾಜಸ್ವ ಸಂಗ್ರಹ	3,182	2,755	3,709	4,838	5,430
ಸಂಗ್ರಹದ ಮೇಲಿನ ವೆಚ್ಚ (A)	170	200	218	254	312
ತೆರಿಗೆ ಸಂಗ್ರಹದ ಶೇಕಡಾವಾರು ಶುಲ್ಕ	5.34	7.26	5.88	5.25	5.75

* ಆಸ್ತಿ ಮತ್ತು ಬಂಡವಾಳ ವಹಿವಾಟಿನ ಮೇಲಿನ ತೆರಿಗೆಯಲ್ಲಿ, ರಾಜ್ಯದ ತೆರಿಗೆಯ ಭಾಗವಲ್ಲದ 'ಆಸ್ತಿಯ ಮೇಲಿನ ತೆರಿಗೆ'ಯನ್ನು ಹೊರತುಪಡಿಸಿದೆ.

(A) '001 ನಿರ್ದೇಶನ ಮತ್ತು ಆಡಳಿತ' ಹಾಗೂ '101 ಸಂಗ್ರಹಣಾ ಶುಲ್ಕ' ಇದರಡಿಯಲ್ಲಿ ವೆಚ್ಚವಾದ ಮೊತ್ತಗಳನ್ನೊಳಗೊಂಡಿದೆ.

ಬಿ. ವಸ್ತು ಮತ್ತು ಸೇವಾ ತೆರಿಗೆ ^(*)

(₹ ಕೋಟಿಗಳಲ್ಲಿ)

ವಿವರ	2008-09	2009-10	2010-11	2011-12	2012-13
ರಾಜಸ್ವ ಸಂಗ್ರಹ	23,915	27,287	34,205	41,023	47,608
ಸಂಗ್ರಹದ ಮೇಲಿನ ವೆಚ್ಚ (A)	237	258	291	344	454
ತೆರಿಗೆ ಸಂಗ್ರಹದ ಶೇಕಡಾವಾರು ಶುಲ್ಕ	0.99	0.95	0.85	0.84	0.95

(*) 'ಸೀಮಾ ಶುಲ್ಕ, ಕೇಂದ್ರ ಅಬಕಾರಿ ಶುಲ್ಕ, ಸೇವಾ ತೆರಿಗೆ - ಇವುಗಳನ್ನು ಹೊರತುಪಡಿಸಿದೆ'.

(A) '001 ನಿರ್ದೇಶನ ಮತ್ತು ಆಡಳಿತ' ಹಾಗೂ '101 ಸಂಗ್ರಹಣಾ ಶುಲ್ಕ' ಇದರಡಿಯಲ್ಲಿ ವೆಚ್ಚವಾದ ಮೊತ್ತಗಳನ್ನೊಳಗೊಂಡಿದೆ.

2.6 ಕೇಂದ್ರ ತೆರಿಗೆ ಮತ್ತು ಸುಂಕಗಳಲ್ಲಿ ರಾಜ್ಯ ಪಾಲಿನ ಪ್ರವೃತ್ತಿ

(₹ ಕೋಟಿಗಳಲ್ಲಿ)

ಪ್ರಧಾನ ಶೀರ್ಷಿಕೆ ವಿವರ	2008-09	2009-10	2010-11	2011-12	2012-13
ನಿಗಮ ತೆರಿಗೆ	2,346	3,029	3,716	4,359	4,543
ನಿಗಮ ತೆರಿಗೆ ಹೊರತಾದ ವರಮಾನದ ಮೇಲಿನ ತೆರಿಗೆ	1,473	1,687	1,963	2,214	2,720
ಐಶ್ವರ್ಯ ತೆರಿಗೆ	2	7	8	17	8
ಸೀಮಾ ಸುಂಕ	1,367	1,030	1,662	1,920	2,102
ಕೇಂದ್ರ ಅಬಕಾರಿ ಸುಂಕ	1,193	830	1,209	1,243	1,428
ಸೇವಾ ತೆರಿಗೆ	773	777	948	1,322	1,847
ಸುಂಕಗಳ ಮತ್ತು ಸೇವೆಗಳ ಮೇಲಿನ ಸುಂಕ ಮತ್ತು ಇತರ ತೆರಿಗೆಗಳು	*	*	*	*	*
ರಾಜ್ಯ ಪಾಲಿನ ಕೇಂದ್ರ ತೆರಿಗೆ ಮತ್ತು ಸುಂಕಗಳು	7,154	7,360	9,506	11,075	12,647
ಒಟ್ಟು ತೆರಿಗೆ ರಾಜಸ್ವ	34,799	37,939	47,979	57,551	66,401
ತೆರಿಗೆ ರಾಜಸ್ವಕ್ಕೆ ಕೇಂದ್ರ ತೆರಿಗೆ ಮತ್ತು ಸುಂಕಗಳ ಶತಾಂಶ	20.56	19.40	19.81	19.24	19.05


* ಒಂದು ಕೋಟಿಗಿಂತಲೂ ಕಡಿಮೆ ಮೊತ್ತಗಳನ್ನು ಮತ್ತು ಶೀರ್ಷಿಕೆಯಡಿ ಸ್ವೀಕೃತಿಯಾದ ಮೊತ್ತಕ್ಕಿಂತ ಸಂಗ್ರಹದ ವೆಚ್ಚ ಅಧಿಕವಾಗಿರುವುದರಿಂದ ಋಣಾತ್ಮಕ ಅಂಕಿಯಾಗಿ ಸೂಚಿತವಾಗಿರುವ ಮೊತ್ತಗಳನ್ನು (ಭಾರತ ಸರ್ಕಾರದ ವಿತ್ತ ಸಚಿವಾಲಯದ ಮಂಜೂರಾತಿ ಆದೇಶದಲ್ಲಿ ಸೂಚಿಸಿರುವಂತೆ) ತೋರಿಸುತ್ತದೆ.

2.7 ಸಹಾಯಾನುದಾನ ಮತ್ತು ವಂತಿಗೆಗಳು

ಸಹಾಯಾನುದಾನ ಮತ್ತು ವಂತಿಗೆಗಳು ಕೇಂದ್ರ ಸರ್ಕಾರದಿಂದ ಬಂದ ಸಹಾಯವನ್ನು ಸೂಚಿಸುತ್ತದೆ ಮತ್ತು ಇದು ಯೋಜನಾ ಅಯೋಗ ಅನುಮೋದಿಸಿದ ರಾಜ್ಯ ಯೋಜನಾ ಕಾರ್ಯಕ್ರಮಗಳು, ಕೇಂದ್ರ ಯೋಜನೆಗಳು, ಕೇಂದ್ರ ಪುರಸ್ಕೃತ ಯೋಜನೆಗಳನ್ನು ಮತ್ತು ಹಣಕಾಸು ಆಯೋಗ ಶಿಫಾರಸ್ಸು ಮಾಡಿದ ರಾಜ್ಯ ಯೋಜನೆತರ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಕಳೆದ ಐದು ವರ್ಷಗಳಲ್ಲಿ ಸಹಾಯಾನುದಾನ ಮತ್ತು ವಂತಿಗೆಯಡಿಯಲ್ಲಿನ ಒಟ್ಟು ಸ್ವೀಕೃತಿಗಳ ವಿವರಗಳನ್ನು ಕೆಳಗೆ ನೀಡಲಾಗಿದೆ.

(₹ ಕೋಟಿಗಳಲ್ಲಿ)

ಸಹಾಯಾನುದಾನ ಮತ್ತು ವಂತಿಗೆಗಳ ಭಾಗಗಳು	2008-09	2009-10	2010-11	2011-12	2012-13
ಯೋಜನೆತರ ಅನುದಾನಗಳು	1,694	3,429	2,257	2,129	2,455
ರಾಜ್ಯ ಯೋಜನೆಗಳಿಗೆ ಅನುದಾನ	2,020	2,973	2,839	3,626	2,909
ಕೇಂದ್ರ ಯೋಜನೆಗಳಿಗೆ ಅನುದಾನಗಳು	94	61	145	76	124
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನಗಳು	1,524	1,420	1,628	2,337	2,321
ಒಟ್ಟು	5,332	7,883	6,869	8,168	7,809



ಒಟ್ಟು ಸಹಾಯಾನುದಾನ ಮತ್ತು ವಂತಿಗಳಲ್ಲಿ ಯೋಜನೇತರ ಅನುದಾನದ ಪಾಲು 2011-12 ರಲ್ಲಿದ್ದ ಶೇಕಡ 26ರಿಂದ 2012-13ರಲ್ಲಿ ಶೇಕಡ 31ಕ್ಕೆ ಹೆಚ್ಚಾದರೆ, ರಾಜ್ಯ ಯೋಜನಾ ಕಾರ್ಯಕ್ರಮಗಳ ಅನುದಾನದ ಪಾಲು 2011-12ರಲ್ಲಿದ್ದ ಶೇಕಡ 44 ರಿಂದ 2012-13ರಲ್ಲಿ ಶೇಕಡ 37ಕ್ಕೆ ಇಳಿದಿದೆ. ಯೋಜನಾ ಕಾರ್ಯಕ್ರಮಗಳಿಗೆ ಕೇಂದ್ರದ ಪಾಲು ಆಯವ್ಯಯದ ಅಂದಾಜಿನ ₹7,363 ಕೋಟಿಗಳಿಗೆ ಪ್ರತಿಯಾಗಿ ವಾಸ್ತವವಾಗಿ ₹2,445 ಕೋಟಿಗಳ ಅನುದಾನವನ್ನು ಪಡೆಯಲಾಗಿದೆ (ಆಯವ್ಯಯ ಅಂದಾಜಿನ ಶೇಕಡ 33).

2.8 ಸಾರ್ವಜನಿಕ ಋಣ

ಕಳೆದ ಐದು ವರ್ಷಗಳಲ್ಲಿ ಸಾರ್ವಜನಿಕ ಋಣದಡಿ ಸ್ವೀಕೃತಿಗಳ ಪ್ರವೃತ್ತಿಯನ್ನು ಕೆಳಗೆ ಸೂಚಿಸಲಾಗಿದೆ.

(₹ ಕೋಟಿಗಳಲ್ಲಿ)

ವಿವರ	2008-09	2009-10	2010-11	2011-12	2012-13
ರಾಜ್ಯದ ಆಂತರಿಕ ಋಣ	7,996	7,310	5,210	8,091	12,116
ಕೇಂದ್ರ ಸರ್ಕಾರದಿಂದ ಪಡೆದ ಸಾಲ ಮತ್ತು ಮುಂಗಡಗಳು	596	681	1,504	1,267	1,349
ಒಟ್ಟು ಸಾರ್ವಜನಿಕ ಋಣ	8,592	7,991	6,714	9,358	13,465

ಪ್ರಸಕ್ತ 2012-13ರ ಸಾಲಿನಲ್ಲಿ ಸರ್ಕಾರವು ₹10,760 ಕೋಟಿಗಳಷ್ಟು ಮಾರುಕಟ್ಟೆ ಸಾಲಗಳನ್ನು ಪಡೆದಿದೆ. ಇದರಲ್ಲಿ (1) 2016ರಲ್ಲಿ ವಿಮೋಚನೆಗೊಳ್ಳುವ ಮೂರು ಸಾಲಗಳ ಮೊತ್ತ ₹2,760 ಕೋಟಿ - ಶೇಕಡ 8.74 ಬಡ್ಡಿ ದರದಲ್ಲಿ (₹800 ಕೋಟಿ), ಶೇಕಡ 8.58 ಬಡ್ಡಿ ದರದಲ್ಲಿ (₹1,000 ಕೋಟಿ) ಹಾಗೂ ಶೇಕಡ 8.77 ಬಡ್ಡಿ ದರದಲ್ಲಿ (₹960 ಕೋಟಿ) (2) 2017ರಲ್ಲಿ ವಿಮೋಚನೆಗೊಳ್ಳುವ ಆರು ಸಾಲಗಳ ಮೊತ್ತ ₹5,000 ಕೋಟಿ - ಶೇಕಡ 8.67 ಬಡ್ಡಿ ದರದಲ್ಲಿ (₹2,000 ಕೋಟಿ), ಶೇಕಡ 8.74 ಬಡ್ಡಿ ದರದಲ್ಲಿ (₹1,000 ಕೋಟಿ), ಶೇಕಡ 8.68 ಬಡ್ಡಿ ದರದಲ್ಲಿ (₹1,000 ಕೋಟಿ) ಮತ್ತು ಶೇಕಡ 8.84 ಬಡ್ಡಿ ದರದಲ್ಲಿ (₹1,000 ಕೋಟಿ), (3) 2022ರಲ್ಲಿ ವಿಮೋಚನೆಗೊಳ್ಳುವ ಒಂದು ಸಾಲದ ಮೊತ್ತ ₹1,000 ಕೋಟಿ ಶೇಕಡ 8.90 ಬಡ್ಡಿ ದರದಲ್ಲಿ ಮತ್ತು (4) 2023ರಲ್ಲಿ ವಿಮೋಚನೆಗೊಳ್ಳುವ ಎರಡು ಸಾಲಗಳ ಮೊತ್ತ ₹2,000 ಕೋಟಿ, ಶೇಕಡ 8.62 ಬಡ್ಡಿ ದರದಲ್ಲಿ (₹1,000 ಕೋಟಿ), ಶೇಕಡ 8.65 ಬಡ್ಡಿ ದರದಲ್ಲಿ (₹1,000 ಕೋಟಿ) ಒಳಗೊಂಡಿದೆ.

2012-13ರಲ್ಲಿ ರಾಜ್ಯ ಸರ್ಕಾರದ ₹12,116 ಕೋಟಿಯ ಆಂತರಿಕ ಋಣ ಮತ್ತು ಈ ಅವಧಿಯಲ್ಲಿ ಪಡೆದ ₹1,349 ಕೋಟಿಗಳ ಕೇಂದ್ರ ಸಾಲದ ಭಾಗಕ್ಕೆ ಪ್ರತಿಯಾಗಿ ಬಂಡವಾಳ ವೆಚ್ಚವು ₹16,581 ಕೋಟಿಯಷ್ಟಿತ್ತು (ಇದರಲ್ಲಿ ₹3,727 ಕೋಟಿ ಮೊತ್ತದ ಸಾರ್ವಜನಿಕ ಋಣದ ಮರುಪಾವತಿ ಹೊರತುಪಡಿಸಿದೆ).

ಅಧ್ಯಾಯ III

ವೆಚ್ಚಗಳು

3.1 ಪೀಠಿಕೆ

ವೆಚ್ಚಗಳನ್ನು ರಾಜಸ್ವ ವೆಚ್ಚ ಮತ್ತು ಬಂಡವಾಳ ವೆಚ್ಚ ಎಂದು ವರ್ಗೀಕರಿಸಲಾಗಿದೆ. ರಾಜಸ್ವ ವೆಚ್ಚವನ್ನು ರಾಜ್ಯ ಸರ್ಕಾರದ ಇಲಾಖೆಗಳ ದಿನನಿತ್ಯದ ನಿರ್ವಹಣೆಗೆ ಮಾಡಲಾಗುತ್ತದೆ. ಬಂಡವಾಳ ವೆಚ್ಚವನ್ನು ಶಾಶ್ವತ ಆಸ್ತಿ ನಿರ್ಮಾಣ ಅಥವಾ ಅಂತಹ ಆಸ್ತಿಗಳ ಬಳಕೆಯನ್ನು ಹೆಚ್ಚಿಸಲು ಅಥವಾ ಶಾಶ್ವತ ಜವಾಬ್ದಾರಿಗಳನ್ನು ಕಡಿಮೆಯಾಗಿಸಲು ಮಾಡಲಾಗುತ್ತದೆ. ವೆಚ್ಚವನ್ನು ಯೋಜನೆ ಮತ್ತು ಯೋಜನೇತರ ಎಂದೂ ವರ್ಗೀಕರಿಸಲಾಗಿದೆ.

ಸಾಮಾನ್ಯ ಸೇವೆಗಳು	ನ್ಯಾಯಾಂಗ, ಪೊಲೀಸ್, ಬಂದೀಖಾನೆ, ಲೋಕೋಪಯೋಗಿ, ನಿವೃತ್ತಿ ವೇತನ ಮುಂತಾದವುಗಳನ್ನು ಒಳಗೊಂಡಿದೆ.
ಸಾಮಾಜಿಕ ಸೇವೆಗಳು	ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ನೀರು ಸರಬರಾಜು, ಪ.ಜಾ/ಪ.ವರ್ಗಗಳ ಕಲ್ಯಾಣ ಮುಂತಾದವುಗಳನ್ನು ಒಳಗೊಂಡಿದೆ.
ಆರ್ಥಿಕ ಸೇವೆಗಳು	ಕೃಷಿ, ಗ್ರಾಮೀಣ ಅಭಿವೃದ್ಧಿ, ನೀರಾವರಿ, ಸಹಕಾರ, ಇಂಧನ ಕೈಗಾರಿಕೆಗಳು, ಸಾರಿಗೆ ಮುಂತಾದವುಗಳನ್ನು ಒಳಗೊಂಡಿದೆ.

3.2 ರಾಜಸ್ವ ವೆಚ್ಚ

2012-13ನೇ ಸಾಲಿನ ₹76,293 ಕೋಟಿಗಳ ರಾಜಸ್ವ ವೆಚ್ಚವು ಆಯವ್ಯಯ ಅಂದಾಜಿಗಿಂತಲೂ (₹80,530 ಕೋಟಿ) ₹4,237 ಕೋಟಿಗಳಷ್ಟು ಕಡಿಮೆಯಾಗಿದೆ. ಈ ಇಳಿಕೆಯು ಆಯವ್ಯಯ ಅಂದಾಜಿನ ಯೋಜನಾ ವೆಚ್ಚದಲ್ಲಿ ₹3,039 ಕೋಟಿಗಳು ಮತ್ತು ಯೋಜನೇತರ ವೆಚ್ಚದಲ್ಲಿ ₹1,198 ಕೋಟಿಗಳಿಂದ ಉಂಟಾಗಿದೆ. ಕಳೆದ ಐದು ವರ್ಷಗಳಲ್ಲಿ ಆಯವ್ಯಯ ಅಂದಾಜಿಗೆ ಪ್ರತಿಯಾಗಿ ರಾಜಸ್ವ ವೆಚ್ಚದ ಪ್ರವೃತ್ತಿಯನ್ನು ಕೆಳಗೆ ನೀಡಲಾಗಿದೆ.

(₹ ಕೋಟಿಗಳಲ್ಲಿ)

ವಿವರ	2008-09	2009-10	2010-11	2011-12	2012-13
ಆಯವ್ಯಯ ಅಂದಾಜುಗಳು	45,713	47,238	53,138	65,034	80,530
ವಾಸ್ತವ ವೆಚ್ಚ	41,659	47,537	54,034	65,115	76,293
ಅಂತರ	4,054	(-) 299	(-) 896	(-) 81	4,237
ಆಯವ್ಯಯಕ್ಕೆ ಅಂತರ ಶೇಕಡವಾರು	9	(-) 1	(-) 2	(-) 1	5

3.2.1 ರಾಜಸ್ವ ವೆಚ್ಚದ ವಿಭಾಗವಾರು ಹಂಚಿಕೆ

(₹ ಕೋಟಿಗಳಲ್ಲಿ)

ಭಾಗಗಳು	Amount	Percentage
A. ಸಾಮಾನ್ಯ ಸೇವೆಗಳು (*)	20,181	26.45
a. ರಾಜ್ಯದ ಅಂಗಗಳು	779	1
b. ವಿತ್ತೀಯ ಸೇವೆಗಳು	821	1
(i) ವರಮಾನದ ಮೇಲಿನ ತೆರಿಗೆಗಳ ಸಂಗ್ರಹ	5	...
(ii) ಆಸ್ತಿ ಮತ್ತು ಬಂಡವಾಳ ವಹಿವಾಟಿನ ಮೇಲಿನ ತೆರಿಗೆ ಸಂಗ್ರಹ	326	...
(iii) ಸರಕುಗಳ ಮತ್ತು ಸೇವೆಗಳ ಮೇಲಿನ ತೆರಿಗೆ ಸಂಗ್ರಹ	482	...
(iv) ಇತರ ವಿತ್ತೀಯ ಸೇವೆಗಳು	8	...
c. ಬಡ್ಡಿಪಾವತಿ ಮತ್ತು ಋಣ ಸೇವೆ ^(*)	6,833 ^(&)	8.96
d. ಆಡಳಿತ ಸೇವೆಗಳು	4,456	5.84
e. ನಿವೃತ್ತಿ ವೇತನ ಮತ್ತು ಇತರ ಸಾಮಾನ್ಯ ಸೇವೆಗಳು	7,292	9.56
B. ಸಾಮಾಜಿಕ ಸೇವೆಗಳು	30,420	39.87
C. ಆರ್ಥಿಕ ಸೇವೆಗಳು	21,674	28.41
D. ಸಹಾಯಾನುದಾನ ಮತ್ತು ವಂತಿಗಳು	4,018	5.27
ಒಟ್ಟು ವೆಚ್ಚ (ರಾಜಸ್ವ ಲೆಕ್ಕ)	76,293	100.00

(*) ರಾಜಸ್ವ ವೆಚ್ಚದ ಉಪವಿಭಾಗಗಳ ಶತಾಂಶವು ಒಟ್ಟು ರಾಜಸ್ವ ವೆಚ್ಚಕ್ಕೆ ಸಂಬಂಧಿಸಿದೆ.

(&) ಆಯವ್ಯಯದಿಂದ ಹೊರತುಪಡಿಸಿದ ಸಾಲಗಳ ಮೇಲಿನ ₹621 ಕೋಟಿಗಳ ಬಡ್ಡಿ ಪಾವತಿಯನ್ನು ಹೊರತುಪಡಿಸಿದೆ.

3.2.2 ರಾಜಸ್ವ ವೆಚ್ಚದ ಪ್ರವೃತ್ತಿ

(₹ ಕೋಟಿಗಳಲ್ಲಿ)


ವರ್ಷ	ಸಾಮಾನ್ಯ ಸೇವೆಗಳು	ಸಾಮಾಜಿಕ ಸೇವೆಗಳು	ಆರ್ಥಿಕ ಸೇವೆಗಳು	ಸಹಾಯಾನುದಾನದ ಮತ್ತು ವಂತಿಗಳೆಗಳು	ಒಟ್ಟು ರಾಜಸ್ವ ವೆಚ್ಚಗಳು	ರಾ.ಬ. ಅಂ.ಉ.	ರಾ.ಬ.ಅಂ.ಉ. ಕ್ಕೆ ಒಟ್ಟು ರಾಜಸ್ವ ವೆಚ್ಚದ ಶತಾಂಶ
2008-09	12,275	15,873	11,137 ^(A)	2,374	41,659 ^(A)	310,312	13.42
2009-10	12,762	19,119	13,182 ^(B)	2,474	47,537 ^(B)	337,516	14.08
2010-11	14,055	22,108	14,892	2,979	54,034	398,893	13.55
2011-12	16,445	25,172	19,154	4,344	65,115	458,903	14.19
2012-13	20,181	30,420	21,674	4,018	76,293	525,444	14.52

{ರಾ.ಬ.ಅಂ.ಉ.ದ 2012-13 ಆಕರ : ಮಧ್ಯಂತರ ವಿತ್ತೀಯ ಯೋಜನೆ 2013-17 ಮತ್ತು 2008-09 ರಿಂದ 2011-12 ಕರ್ನಾಟಕ ವಿತ್ತೀಯ ಸಮೀಕ್ಷೆ 2012-13}

(A) 2008-09 ರಲ್ಲಿ ಹಾಲು ಒಕ್ಕೂಟಗಳಿಗೆ ಬಿಡುಗಡೆ ಮಾಡಿದ ಅನುದಾನವನ್ನು (₹4.00 ಕೋಟಿ) ಸಮಾನಾಂಶ ಹೂಡಿಕೆಯಾಗಿ ಪೂರ್ಣಾರ್ಥ ತಿದ್ದುಪಡಿ ಮೂಲಕ ಪರಿವರ್ತಿಸಿದ್ದರಿಂದ ಸಂಚಿತ ರಾಜಸ್ವ ಹೆಚ್ಚಳವು ಕಡಿಮೆಯಾಗಿ 2011-12ರ ಸಂಚಿತ ಬಂಡವಾಳ ವೆಚ್ಚದ ಹೆಚ್ಚಳದಲ್ಲಿ ಹೊರತುಪಡಿಸಿದೆ.

(B) 2009-10 ರಲ್ಲಿ ಹಾಲು ಒಕ್ಕೂಟಗಳಿಗೆ ಬಿಡುಗಡೆ ಮಾಡಿದ ಅನುದಾನವನ್ನು (₹10.00 ಕೋಟಿ) ಸಮಾನಾಂಶ ಹೂಡಿಕೆಯಾಗಿ ಪೂರ್ಣಾರ್ಥ ತಿದ್ದುಪಡಿ ಮೂಲಕ ಪರಿವರ್ತಿಸಿದ್ದರಿಂದ ಸಂಚಿತ ರಾಜಸ್ವ ಹೆಚ್ಚಳವು ಕಡಿಮೆಯಾಗಿ 2010-11ರ ಸಂಚಿತ ಬಂಡವಾಳ ವೆಚ್ಚದ ಹೆಚ್ಚಳದಲ್ಲಿ ಹೊರತುಪಡಿಸಿದೆ

3.2.3 ವೆಚ್ಚದ ಪ್ರಮುಖ ವಿಭಾಗಗಳು



ಕೆಳದ 5 ವರ್ಷಗಳಲ್ಲಿ ಪ್ರಮುಖ ಉಪವಿಭಾಗಗಳ ವೆಚ್ಚದ ಪ್ರವೃತ್ತಿಯನ್ನು ಕೆಳಗೆ ನೀಡಲಾಗಿದೆ.

(₹ ಕೋಟಿಗಳಲ್ಲಿ)


ವೆಚ್ಚದ ವಿಭಾಗಗಳು	2008-09	2009-10	2010-11	2011-12	2012-13
ಬಡ್ಡಿ ಪಾವತಿಗಳು ಮತ್ತು ಋಣ ಸೇವೆಗಳು	4,532	5,213	5,641	6,604	6,833*
ನಿವೃತ್ತಿ ವೇತನ ಮತ್ತು ಇತರ ಸಾಮಾನ್ಯ ಸೇವೆಗಳು	4,139	3,435	4,095	5,468	7,292
ಆಡಳಿತ ಸೇವೆಗಳು	2,705	3,079	3,186	3,622	4,456
ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ	8,492	8,576	10,790	12,240	14,624
ಆರೋಗ್ಯ ಮತ್ತು ಕುಟುಂಬ ಕಲ್ಯಾಣ	1,773	1,927	2,360	2,958	3,568
ನೀರು ಸರಬರಾಜು, ನೈರ್ಮಲ್ಯ, ವಸತಿ ಮತ್ತು ನಗರಾಭಿವೃದ್ಧಿ	1,384	1,558	2,002	1,873	2,360
ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ ಇತರ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ	1,319	1,703	2,504	2,940	3,581

(₹ ಕೋಟಿಗಳಲ್ಲಿ)


ವೆಚ್ಚದ ವಿಭಾಗಗಳು	2008-09	2009-10	2010-11	2011-12	2012-13
ಸಾಮಾಜಿಕ ಕಲ್ಯಾಣ ಮತ್ತು ಪೌಷ್ಟಿಕತೆ	2,540	4,908	3,866	4,559	5,542
ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳು	3,338	4,258	4,777	5,501	7,417
ಗ್ರಾಮೀಣ ಅಭಿವೃದ್ಧಿ	941	1,233	1,371	1,949	2,378
ಇಂಧನ	1,952	2,353	4,460	5,326	7,070
ಸಾರಿಗೆ	1,462	1,108	1,365	1,695	2,024
ಸಾಮಾನ್ಯ ಆರ್ಥಿಕ ಸೇವೆಗಳು	2,471	2,946	1,672	3,150	1,151

* ಆಯವ್ಯಯದಿಂದ ಹೊರತುಪಡಿಸಿದ ಸಾಲಗಳ ಮೇಲಿನ ₹621 ಕೋಟಿಗಳ ಬಡ್ಡಿ ಪಾವತಿಯನ್ನು ಹೊರತುಪಡಿಸಿದೆ.

ಪ್ರಮುಖ ವಿಭಾಗಗಳಲ್ಲಿ ವೆಚ್ಚ (₹ ಕೋಟಿಗಳಲ್ಲಿ)



ಪ್ರಮುಖ ವಿಭಾಗಗಳಲ್ಲಿ ವೆಚ್ಚ (₹ ಕೋಟಿಗಳಲ್ಲಿ)



3.3 ಬಂಡವಾಳ ವೆಚ್ಚ

2012-13ರಲ್ಲಿ ರಾ.ಬ.ಆಂ. ಉ.ದ ಶೇಕಡ 3.16ರಷ್ಟಿದ್ದ ಬಂಡವಾಳ ವೆಚ್ಚಗಳು ಆಯವ್ಯಯ ಅಂದಾಜಿಗಿಂತ ₹39 ಕೋಟಿಗಳಷ್ಟು ಹೆಚ್ಚಾಗಿತ್ತು (ಯೋಜನಾ ವೆಚ್ಚದಲ್ಲಿ ₹252 ಕೋಟಿಗಳ ಹೆಚ್ಚಳ ಮತ್ತು ಯೋಜನೇತರ ವೆಚ್ಚದಲ್ಲಿನ ₹213 ಕೋಟಿಗಳ ಇಳಿಕೆ).

3.3.1 ಬಂಡವಾಳ ವೆಚ್ಚದ ವಿಭಾಗವಾರು ವಿತರಣೆ

2012-13 ರಲ್ಲಿ ಸರ್ಕಾರವು ಕೆಳಗಿನ ವಿಭಾಗಗಳಲ್ಲಿ ವಿವಿಧ ಯೋಜನೆಗಳ ಮೇಲೆ ₹16,581 ಕೋಟಿಗಳನ್ನು ವೆಚ್ಚಮಾಡಿದೆ. ಒಟ್ಟು ಬಂಡವಾಳ ವೆಚ್ಚದಲ್ಲಿ ವಿಭಾಗವಾರು ವೆಚ್ಚದ ಶತಾಂಶವನ್ನು ಕೆಳಗೆ ನೀಡಲಾಗಿದೆ.


(₹ ಕೋಟಿಗಳಲ್ಲಿ)			
ಕ್ರ. ಸಂ.	ವಿಭಾಗ	ಮೊತ್ತ	ಶತಾಂಶ
1.	ಸಾಮಾನ್ಯ ಸೇವೆಗಳು : ಪೋಲಿಸ್, ಭೂಕಂದಾಯ ಇತ್ಯಾದಿ	590	3.55
2.	ಸಾಮಾಜಿಕ ಸೇವೆಗಳು: ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನೀರು ಸರಬರಾಜು, ಪ.ಜಾ/ಪ.ವ ಕಲ್ಯಾಣ ಇತ್ಯಾದಿ	2,916	17.59
3.	ಆರ್ಥಿಕ ಸೇವೆಗಳು : ಕೃಷಿ, ಗ್ರಾಮೀಣ ಅಭಿವೃದ್ಧಿ, ನೀರಾವರಿ, ಸಹಕಾರ, ಸಾರಿಗೆ, ಇಂಧನ, ವಾಣಿಜ್ಯ ಇತ್ಯಾದಿ	11,973	72.21
4.	ಸಾಲ ಮತ್ತು ಮುಂಗಡಗಳ ವಿತರಣೆ	1,102	6.65
	ಒಟ್ಟು ಬಂಡವಾಳ ವೆಚ್ಚ (ರಾಜಸ್ವ ಲೆಕ್ಕದ ಹೊರಗೆ)	16,581	100.00

3.3.2 ಬಂಡವಾಳ ವೆಚ್ಚದ ಪ್ರವೃತ್ತಿ

(₹ ಕೋಟಿಗಳಲ್ಲಿ)						
ಕ್ರ. ಸಂ.	ವಿಭಾಗ	2008-09	2009-10	2010-11	2011-12	2012-13
1.	ಸಾಮಾನ್ಯ ಸೇವೆಗಳು	475	490	465	626	590
2.	ಸಾಮಾಜಿಕ ಸೇವೆಗಳು	2,555	2,651	2,617	2,695	2,916
3.	ಆರ್ಥಿಕ ಸೇವೆಗಳು	6,840	8,996	10,273 ^(A)	12,185 ^(B)	11,973
4.	ಸಾಲ ಮತ್ತು ಮುಂಗಡಗಳು	731	982	1,738	1,815	1,102
	ಒಟ್ಟು	10,601	13,119	15,093	17,321	16,581

(A) 2009-10 ರಲ್ಲಿ ಹಾಲು ಒಕ್ಕೂಟಗಳಿಗೆ ಬಿಡುಗಡೆ ಮಾಡಿದ ಅನುದಾನವನ್ನು (₹10.00 ಕೋಟಿ) ಸಮಾನಾಂತರ ಹೂಡಿಕೆಯಾಗಿ ಪ್ರೋಫಾರ್ಮಾ ತಿದ್ದುಪಡಿ ಮೂಲಕ ಪರಿವರ್ತಿಸಿದ್ದರಿಂದ ಸಂಚಿತ ರಾಜಸ್ವ ಹೆಚ್ಚಳವು ಕಡಿಮೆಯಾಗಿ 2010-11ರ ಸಂಚಿತ ಬಂಡವಾಳ ವೆಚ್ಚದ ಹೆಚ್ಚಳದಲ್ಲಿ ಒಳಗೊಂಡಿದೆ.


(B) 2008-09 ರಲ್ಲಿ ಹಾಲು ಒಕ್ಕೂಟಗಳಿಗೆ ಬಿಡುಗಡೆ ಮಾಡಿದ ಅನುದಾನವನ್ನು (₹4.00 ಕೋಟಿ) ಸಮಾನಾಂತರ ಹೂಡಿಕೆಯಾಗಿ ಪ್ರೋಫಾರ್ಮಾ ತಿದ್ದುಪಡಿ ಮೂಲಕ ಪರಿವರ್ತಿಸಿದ್ದರಿಂದ ಸಂಚಿತ ರಾಜಸ್ವ ಹೆಚ್ಚಳವು ಕಡಿಮೆಯಾಗಿ 2011-12ರ ಸಂಚಿತ ಬಂಡವಾಳ ವೆಚ್ಚದ ಹೆಚ್ಚಳದಲ್ಲಿ ಒಳಗೊಂಡಿದೆ.



ಯೋಜನೆ ಮತ್ತು ಯೋಜನೇತರ ವೆಚ್ಚ

4.1 ವೆಚ್ಚದ ಹಂಚಿಕೆ

2012-13ರಲ್ಲಿ ಯೋಜನೆ ಮತ್ತು ಯೋಜನೇತರ ವೆಚ್ಚದಡಿ ₹92,874 ಕೋಟಿಗಳನ್ನು ಖರ್ಚುಮಾಡಿದ್ದು ಇದು ರಾ.ಬ.ಆಂ.ಉ.ದ ಶೇಕಡ 17.68 ರಷ್ಟಿದೆ. ಕೆಳಗಿನ ಪೈ ನಕ್ಷೆಯಲ್ಲಿ ಒಟ್ಟು ವೆಚ್ಚದಲ್ಲಿನ ಯೋಜನೆ ಮತ್ತು ಯೋಜನೇತರ ವೆಚ್ಚದ ಶತಾಂಶವನ್ನು ಸೂಚಿಸಲಾಗಿದೆ.




4.2 ಯೋಜನಾ ವೆಚ್ಚ

2012-13ರಲ್ಲಿ ಸರ್ಕಾರವು ಯೋಜನಾ ಕಾರ್ಯಕ್ರಮಗಳಿಗೆ ₹37,453 ಕೋಟಿಗಳನ್ನು ವೆಚ್ಚ ಮಾಡಿದ್ದು, ಇದು ಒಟ್ಟು ವೆಚ್ಚದ ಶೇಕಡ 40 ರಷ್ಟಿದೆ. ಈ ವೆಚ್ಚವು ಕೇಂದ್ರ ಪುರಸ್ಕೃತ ಯೋಜನೆಯಲ್ಲಿನ ರಾಜ್ಯದ ಪಾಲು (₹33,056 ಕೋಟಿ) ಸೇರಿದಂತೆ ರಾಜ್ಯ ಯೋಜನಾ ವೆಚ್ಚ (₹1,382 ಕೋಟಿಗಳು) ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿನ ಕೇಂದ್ರ ಪಾಲು ಮತ್ತು ಕೇಂದ್ರ ಯೋಜನಾ ಕಾರ್ಯಕ್ರಮಗಳ ಮೇಲಿನ ₹3,015 ಕೋಟಿಗಳ ವೆಚ್ಚವನ್ನು ಒಳಗೊಂಡಿದೆ. ಒಟ್ಟು ವೆಚ್ಚಕ್ಕೆ ಮತ್ತು ರಾ.ಬ.ಆಂ.ಉ. ಕ್ಕೆ ಯೋಜನಾ ವೆಚ್ಚ ಶೇಕಡಾವಾರನ್ನು ಸೂಚಿಸುವ ನಕ್ಷೆಯನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

ವಿವರ	(₹ ಕೋಟಿಗಳಲ್ಲಿ)				
	2008-09	2009-10	2010-11	2011-12	2012-13
ಒಟ್ಟು ವೆಚ್ಚ	52,260	60,656	69,127	82,436	92,874
ಯೋಜನಾ ವೆಚ್ಚ	19,889	24,337	29,506	35,220	37,453
ಒಟ್ಟು ವೆಚ್ಚದ ಶತಾಂಶವಾಗಿ ಯೋಜನಾ ವೆಚ್ಚ	38.06	40.12	42.68	42.72	40.33
ರಾ.ಬ.ಆಂ.ಉ.	310,312	337,516	398,893	458,903	525,444
ರಾ.ಬ.ಆಂ.ಉ.ದ ಶತಾಂಶವಾಗಿ ಯೋಜನಾ ವೆಚ್ಚ	6.41	7.21	7.40	7.67	7.13

{ರಾ.ಬ.ಆಂ.ಉ.ದ 2012-13 ಆಕರ : ಮಧ್ಯಂತರ ವಿತ್ತೀಯ ಯೋಜನೆ 2013-17 ಮತ್ತು 2008-09 ರಿಂದ 2011-12 ಕರ್ನಾಟಕ ವಿತ್ತೀಯ ಸಮೀಕ್ಷೆ 2012-13}



4.2.1 ಬಂಡವಾಳ ಲೆಕ್ಕದಡಿ ಯೋಜನಾ ವೆಚ್ಚ

ಕಳೆದ ಐದು ವರ್ಷಗಳಲ್ಲಿ ಒಟ್ಟು ಬಂಡವಾಳ ವೆಚ್ಚದ ಶತಾಂಶವಾಗಿ ಬಂಡವಾಳ ವೆಚ್ಚ (ಯೋಜನೆ)ದ ಪ್ರವೃತ್ತಿಯನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

(₹ ಕೋಟಿಗಳಲ್ಲಿ)

ವಿವರ	2008-09	2009-10	2010-11	2011-12	2012-13
ಒಟ್ಟು ಬಂಡವಾಳ ವೆಚ್ಚ*	10,601	13,119	15,093 ^(S)	17,321 ^(S)	16,581
ಬಂಡವಾಳ ವೆಚ್ಚ*	9,359	12,034	14,318	16,653	16,241
ಒಟ್ಟು ವೆಚ್ಚದಲ್ಲಿ ಯೋಜನೆ ಬಂಡವಾಳ ವೆಚ್ಚ (ಯೋಜನೆ)ದ ಶತಾಂಶ*	88.28	91.73	94.87	96.14	97.95

* ಬಂಡವಾಳ ವೆಚ್ಚವು ಬಂಡವಾಳ ವ್ಯಯ ಮತ್ತು ಸಾಲ ಮತ್ತು ಮುಂಗಡಗಳ ವಿತರಣೆಯನ್ನು ಒಳಗೊಂಡಿದೆ.

§ ಕಂಡಿಕೆ 3.3.2 ರ ಕೆಳಗಿನ ಅಡಿಟಿಪ್ಪಣಿ (A) ಮತ್ತು (B) ಓದುವುದು

4.3 ಯೋಜನೇತರ ವೆಚ್ಚ

2012-13ರಲ್ಲಿ ಒಟ್ಟು ವೆಚ್ಚದ ಶೇಕಡ 60ರಷ್ಟಿರುವ ಯೋಜನೇತರ ವೆಚ್ಚವು ₹ 55,421 ಕೋಟಿಯಷ್ಟಿತ್ತು (ರಾಜಸ್ವದಡಿ ₹ 55,082 ಕೋಟಿ ಮತ್ತು ಬಂಡವಾಳದಡಿ ₹ 339 ಕೋಟಿ). ಒಟ್ಟು ವೆಚ್ಚ ಮತ್ತು ರಾ.ಬ.ಆಂ.ಉ.ದಲ್ಲಿ ಯೋಜನೇತರ ವೆಚ್ಚದ ಶತಾಂಶವನ್ನು ನಕ್ಷೆಯ ರೂಪದಲ್ಲಿ ಕೆಳಗಿನ ಕೋಷ್ಟಕದಲ್ಲಿ ತೋರಿಸಲಾಗಿದೆ.


(₹ ಕೋಟಿಗಳಲ್ಲಿ)

ವಿವರ	2008-09	2009-10	2010-11	2011-12	2012-13
ಒಟ್ಟು ವೆಚ್ಚ	52,260*	60,656*	69,127	82,436	92,874
ಯೋಜನೇತರ ವೆಚ್ಚ	32,371	36,318	39,621	47,216	55,421
ಒಟ್ಟು ಶತಾಂಶ ವೆಚ್ಚ	61.94	59.88	57.32	57.28	60.00
ರಾ.ಬ.ಆಂ.ಉ. ^^	310,312	337,516	398,893	458,903	525,444
ಶತಾಂಶ ರಾ.ಬ.ಆಂ.ಉ.	10.43	10.76	9.94	10.29	10.55

* ಕಂಡಿಕೆ 1.6.1 ರ ಕೆಳಗಿನ ಅಡಿಟಿಪ್ಪಣಿ (A) ಮತ್ತು (B) ಓದುವುದು

^^ {ರಾ.ಬ.ಆಂ.ಉ.ದ 2012-13 ಆಕರ : ಮಧ್ಯಂತರ ವित्तೀಯ ಯೋಜನೆ 2013-17 ಮತ್ತು 2008-09 ರಿಂದ 2011-12 ಕರ್ನಾಟಕ ವित्तೀಯ ಸಮೀಕ್ಷೆ 2012-13}

ಒಟ್ಟು ವೆಚ್ಚ ಮತ್ತು ರಾ.ಬ.ಆಂ.ಉ.ದ ಭಾಗವಾಗಿ ಯೋಜನೇತರ ವೆಚ್ಚ



4.4 ಬದ್ಧ ವೆಚ್ಚಗಳು

ಕಳೆದ ಐದು ವರ್ಷಗಳಲ್ಲಿ ರಾಜಸ್ವ ಸ್ವೀಕೃತಿ ಹಾಗೂ ರಾಜಸ್ವ ವೆಚ್ಚದ ಮೇಲೆ ಬದ್ಧ ವೆಚ್ಚಗಳ ಪ್ರವೃತ್ತಿಯನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

(₹ ಕೋಟಿಗಳಲ್ಲಿ)

ಭಾಗಗಳು	2008-09	2009-10	2010-11	2011-12	2012-13
ಬದ್ಧ ವೆಚ್ಚಗಳು ಇದರಲ್ಲಿ	31,319	33,615	40,336	49,432	59,226 ^(&)
1) ಸಂಬಳ* ^(A)	4,073	4,456	5,281	6,068	7,183
2) ಬಡ್ಡಿ ಪಾವತಿ ^(B)	4,532	5,213	5,641	6,604	6,833
3) ನಿವೃತ್ತಿ ವೇತನ ಪಾವತಿಗಳು	4,113	3,408	4,070	5,436	7,227
4) ಸಹಾಯ ಧನಗಳು ^(C)	3,339	4,118	6,303	7,390	10,709
5) ಸಹಾಯಾನುದಾನ ^(D)	12,890	13,948	16,065	19,686	23,265
6) ಪಂ.ರಾ.ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಪಾಲುಗಳು	2,372	2,472	2,976	4,248	4,009
ರಾಜಸ್ವ ಸ್ವೀಕೃತಿಗಳು	43,291	49,156	58,206	69,806	78,176
ರಾಜಸ್ವ ವೆಚ್ಚ	41,659	47,537	54,034	65,115	76,293
ರಾಜಸ್ವ ಸ್ವೀಕೃತಿಯಲ್ಲಿ ಬದ್ಧ ವೆಚ್ಚದ ಶತಾಂಶ	72.35	68.38	69.30	70.81	75.76 ^(S)
ರಾಜಸ್ವ ವೆಚ್ಚದಲ್ಲಿ ಬದ್ಧ ವೆಚ್ಚದ ಶತಾಂಶ	75.18	70.71	74.65	75.91	77.63 ^(S)

(&) ಕರ್ನಾಟಕ ಸರ್ಕಾರವು ಜುಲೈ 2013 ರಲ್ಲಿ ರಾಜ್ಯ ವಿಧಾನಮಂಡಲದಲ್ಲಿ ಮಂಡಿಸಿದ ಮಧ್ಯಮಾವಧಿ ವಿತ್ತೀಯ ಯೋಜನೆ 2013-17 ರಲ್ಲಿ ಇತರ ವೆಚ್ಚಗಳ ಜೊತೆಗೆ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳು (₹1,880 ಕೋಟಿ), ಆಡಳಿತಾತ್ಮಕ ವೆಚ್ಚಗಳು (₹1,358 ಕೋಟಿ) ಹಾಗೂ ಅವ್ಯಕ್ತ ಸಹಾಯಧನ (₹1,893 ಕೋಟಿ) ಇವುಗಳನ್ನು ಬದ್ಧ ವೆಚ್ಚಗಳೆಂದು ಪರಿಗಣಿಸಿದ ನಂತರ ಒಟ್ಟು ಮೊತ್ತ ₹64,357 ಕೋಟಿಗಳಾಗುತ್ತದೆ.

(S) ಮೇಲೆ (&) ರಲ್ಲಿ ಸೂಚಿಸಿದ ಇತರ ಬದ್ಧ ವೆಚ್ಚಗಳನ್ನು ಒಳಗೊಂಡು 2012-13ರ ರಾಜಸ್ವ ಸ್ವೀಕೃತಿಗೆ ಶೇಕಡ 82.32 ಹಾಗೂ ರಾಜಸ್ವ ವೆಚ್ಚದ ಶೇಕಡ 84.36 ರಷ್ಟಾಗುತ್ತದೆ.

(A) ಸಂಬಳ-ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾಯಿಸಲ್ಪಟ್ಟ ರಾಜ್ಯ ಸರ್ಕಾರಿ ಸಿಬ್ಬಂದಿಯ ಸಂಬಳ ಹೊರತು ಪಡಿಸಿದೆ.

(B) ₹621 ಕೋಟಿ ಅನುವೃದ್ಧಿ ಹೊರಗಿನ ಸಾಲಗಳ ಮೇಲಿನ ಬಡ್ಡಿ ಪಾವತಿಯನ್ನು ಒಳಗೊಂಡಿದೆ.

(C) ಸಹಾಯಧನಗಳು '106 - ಸಹಾಯಧನ' ಅಡಿಯಲ್ಲಿನ ವೆಚ್ಚವನ್ನು ಮಾತ್ರ ಸೂಚಿಸುತ್ತದೆ. ಪಂ.ರಾ.ಸಂಸ್ಥೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಾಯಧನ ಹೊರತುಪಡಿಸಿದೆ.

(D) ಪಂ.ರಾ.ಸಂಸ್ಥೆಗಳ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡಿದ ಪಾಲುಗಳನ್ನು ಹೊರತುಪಡಿಸಿದೆ.

ಧನ ವಿನಿಯೋಗ ಲೆಕ್ಕಗಳು

5.1 ಧನವಿನಿಯೋಗ ಲೆಕ್ಕಗಳ ಸಾರಾಂಶ

(₹ ಕೋಟಿಗಳಲ್ಲಿ)

ಕ್ರ. ಸಂ.	ವೆಚ್ಚದ ಸ್ವರೂಪ	ಮೂಲ ಅನುದಾನ	ಪೂರಕ ಅನುದಾನ	ಪುನರ್ ವಿನಿಯೋಗ/ಅಧ್ಯರ್ಪಣೆ	ಒಟ್ಟು	ವಾಸ್ತವ ವೆಚ್ಚ	ಉಳಿತಾಯ(-) ಹೆಚ್ಚಳ(+)
1	ರಾಜಸ್ವ ಪುರಸ್ಕೃತ ಪ್ರಭೃತ	75,089 8,094	13,177 1,026	(-) 6,409 (-) 12	81,857 9,108	69,672 8,942	(-) 12,185 (-) 166
2	ಬಂಡವಾಳ ಪುರಸ್ಕೃತ ಪ್ರಭೃತ	16,513 ...	4,425 ...	(-)1,101 ...	19,837	16,310 ...	(-)3,527 ...
3	ಸಾರ್ವಜನಿಕ ಯೋಜನೆ ಪ್ರಭೃತ	5,670	5,670	3,733	(-) 1,937
4	ಸಾಲಗಳು ಮತ್ತು ಮುಂಗಡಗಳು ಪುರಸ್ಕೃತ	2,339	62	(-) 110	2,291	1,298	(-) 993
	ಒಟ್ಟು	1,07,705	18,690	(-) 7,632	1,18,763	99,955	(-) 18,808

5.1.1 ಉಳಿತಾಯ / ಹೆಚ್ಚಳಗಳ ಅನುದಾನವಾರು ವಿವರಗಳು

2012-13ರ ಧನ ವಿನಿಯೋಗ ಲೆಕ್ಕಗಳ-ಅನುದಾನವಾರು ಉಳಿತಾಯ/ಹೆಚ್ಚಳಗಳ ವಿವರಗಳು ಕೆಳಕಂಡಂತಿದೆ.

(₹ ಕೋಟಿಗಳಲ್ಲಿ)

ಅನುದಾನ ಸಂಖ್ಯೆ ಮತ್ತು ಹೆಸರು		ರಾಜಸ್ವ		ಬಂಡವಾಳ	
ಕೆಳಗಿನ ಅನುದಾನಗಳಲ್ಲಿ ಉಳಿತಾಯಗಳು		ಪುರಸ್ಕೃತ	ಪ್ರಭೃತ	ಪುರಸ್ಕೃತ	ಪ್ರಭೃತ
01	ಕೃಷಿ ಮತ್ತು ತೋಟಗಾರಿಕೆ	16,80.67	0.77	38.15	...
02	ಪಶುಸಂಗೋಪನೆ ಮತ್ತು ಮೀನುಗಾರಿಕೆ	2,76.00	0.10	61.16	...
03	ಆರ್ಥಿಕ	41,01.04	11.66	26.10	...
04	ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ	2,12.94	20.15	6.71	...
05	ಗೃಹ ಮತ್ತು ಸಾರಿಗೆ	4,25.56	...	62.45	...
06	ಮೂಲ ಸೌಕರ್ಯ ಅಭಿವೃದ್ಧಿ	11.17	...	2,06.18	...
07	ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್	30,07.20	1.19	5,27.97	...
08	ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ	39.10	...	5.00	...
09	ಸಹಕಾರ	9,38.00	...	36.72	...
10	ಸಮಾಜ ಕಲ್ಯಾಣ	2,93.86	...	1,03.11	...
11	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	2,30.88	...	86.31	...
12	ವಾರ್ತಾ ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು	49.03	...	44.29	...
13	ಆಹಾರ ಮತ್ತು ನಾಗರಿಕ ಸರಬರಾಜು	35.83	0.03
14	ಕಂದಾಯ	10,00.47	13.87	0.64	...
15	ಮಾಹಿತಿ ತಂತ್ರಜ್ಞಾನ	8.80	...	0.01	...
16	ವಸತಿ	4,79.80
17	ಶಿಕ್ಷಣ	17,92.64	...	2,50.25	...


ಅನುದಾನ ಸಂಖ್ಯೆ ಮತ್ತು ಹೆಸರು		ರಾಜಸ್ವ		ಬಂಡವಾಳ	
ಕೆಳಗಿನ ಅನುದಾನಗಳಲ್ಲಿ ಉಳಿತಾಯಗಳು		ಪುರಸ್ಕೃತ	ಪ್ರಭೃತ	ಪುರಸ್ಕೃತ	ಪ್ರಭೃತ
18	ವಾಣಿಜ್ಯ ಮತ್ತು ಕೈಗಾರಿಕೆಗಳು	1,34.37	...	2,34.11	...
19	ನಗರಾಭಿವೃದ್ಧಿ	20,72.54	...	3,35.97	...
20	ಲೋಕೋಪಯೋಗಿ ಕಾಮಗಾರಿ	2,92.59	...	8,22.79	...
21	ಜಲ ಸಂಪನ್ಮೂಲ	3,71.86	...	15,16.41	...
22	ಆರೋಗ್ಯ ಮತ್ತು ಕುಟುಂಬ ಕಲ್ಯಾಣ	7,14.90	...	88.68	...
23	ಕಾರ್ಮಿಕ	1,68.49	...	4.34	...
24	ಇಂಧನ	52.08	...	12,14.71	...
25	ಕನ್ನಡ ಮತ್ತು ಸಂಸ್ಕೃತಿ	45.38	...	7.15	...
26	ಯೋಜನೆ, ಸಾಂಖ್ಯಿಕ, ವಿಜ್ಞಾನ ಹಾಗೂ ತಂತ್ರಜ್ಞಾನ	94.30	...	52.28	...
27	ಕಾನೂನು	49.71
28	ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ	14.56	0.56
29	ಋಣ ನಿರ್ವಹಣೆ	...	6,23.71	...	19,36.98
ಕೆಳಗಿನ ಅನುದಾನಗಳಲ್ಲಿ ಹೆಚ್ಚಳ		ಪುರಸ್ಕೃತ	ಪ್ರಭೃತ	ಪುರಸ್ಕೃತ	ಪ್ರಭೃತ
08	ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ	...	4,94.02

5.2 ಉಳಿತಾಯ ಪ್ರವೃತ್ತಿ

ಸತತ ಉಳಿತಾಯಗಳು (ರಾಜಸ್ವ ವಿಭಾಗ)

(₹ ಕೋಟಿಗಳಲ್ಲಿ)


ವರ್ಷ	ಪುರಸ್ಕೃತ				ಪ್ರಭೃತ			
	ಅವಕಾಶ	ವೆಚ್ಚ	ಉಳಿತಾಯ	ಉಳಿತಾಯದ ಶತಾಂಶ	ಅವಕಾಶ	ವೆಚ್ಚ	ಉಳಿತಾಯ	ಉಳಿತಾಯದ ಶತಾಂಶ
2008-09	44,436	37,436	7,000	15.75	5,388	4,631	757	14.05
2009-10	50,354	43,840	6,514	12.94	5,765	5,630	135	2.34
2010-11	55,257	48,074	7,183	13.00	6,931	6,298	633	9.13
2011-12	65,469	59,056	6,413	9.80	7,579	6,453	1,126	14.86
2012-13	88,265	69,672	18,593	21.06	9,120	8,942	178	1.95



ಸತತ ಉಳಿತಾಯಗಳು - (ರಾಜಸ್ವ ವಿಭಾಗ)

(₹ ಕೋಟಿಗಳಲ್ಲಿ)

ವರ್ಷ	ಪುರಸ್ಕೃತ				ಪ್ರಭೃತ			
	ಅವಕಾಶ	ವೆಚ್ಚ	ಉಳಿತಾಯ	ಉಳಿತಾಯ ಶತಾಂಶ	ಅವಕಾಶ	ವೆಚ್ಚ	ಉಳಿತಾಯ	ಉಳಿತಾಯ ಶತಾಂಶ
2008-09	15,554	11,095	4,459	28.67	3,157	1,778	1,379	43.68
2009-10	16,597	13,659	2,938	17.70	3,683	2,308	1,375	37.33
2010-11	19,193	15,736	3,457	18.01	3,813	2,807	1,006	26.38
2011-12	22,223	18,000	4,223	19.00	4,473	3,320	1,153	25.78
2012-13	23,339	17,608	5,731	24.56	5,670	3,733	1,937	34.16



5.3 ಗಣನಾರ್ಹ ಉಳಿತಾಯಗಳು

ಅನುದಾನದಡಿಯ ಗಣನಾರ್ಹ ಉಳಿತಾಯಗಳು ಕೆಲವು ಯೋಜನೆಗಳ / ಕಾರ್ಯಕ್ರಮಗಳ ಅನುಷ್ಠಾನ ಅಥವಾ ನಿಧಾನಗತಿಯ ಅನುಷ್ಠಾನವನ್ನು ಸೂಚಿಸುತ್ತದೆ.

ಕಳೆದ ಐದು ವರ್ಷಗಳಲ್ಲಿ ರಾಜಸ್ವ ಮತ್ತು ಬಂಡವಾಳ ವಿಭಾಗಗಳಲ್ಲಿ ಸತತವಾಗಿ ಮತ್ತು ಗಣನೀಯವಾಗಿ ಶೇಕಡ 10ಕ್ಕಿಂತಲೂ ಹೆಚ್ಚು ಉಳಿತಾಯ ಕಂಡು ಬಂದ ಕೆಲವು ಅನುದಾನಗಳನ್ನು ಕೆಳಗೆ ನೀಡಲಾಗಿದೆ.

(ಶತಾಂಶ)

ಅನುದಾನ	ರಾಜಸ್ವ ವಿಭಾಗ	2008-09	2009-10	2010-11	2011-12	2012-13
01	ಕೃಷಿ ಮತ್ತು ತೋಟಗಾರಿಕೆ	39	32	34	34	39
04	ಸಿಬ್ಬಂದಿ ಮತ್ತು ಆಡಳಿತ ವ್ಯವಹಾರಗಳ ಇಲಾಖೆ	12	17	17	21	28
19	ನಗರಾಭಿವೃದ್ಧಿ	34	27	11	11	31
20	ಲೋಕೋಪಯೋಗಿ ಕಾಮಗಾರಿಗಳು	19	18	12	13	12
23	ಕಾರ್ಮಿಕ	23	20	32	40	29
25	ಕನ್ನಡ ಮತ್ತು ಸಂಸ್ಕೃತಿ	27	24	11	30	16
26	ಯೋಜನೆ, ಸಾಂಖ್ಯಿಕ, ವಿಜ್ಞಾನ & ತಂತ್ರಜ್ಞಾನ	46	21	28	30	41
28	ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ	35	19	25	17	11

(ಶತಾಂಶ)

ಅನುದಾನ	ಬಂಡವಾಳ ವಿಭಾಗ	2008-09	2009-10	2010-11	2011-12	2012-13
01	ಕೃಷಿ ಮತ್ತು ತೋಟಗಾರಿಕೆ	80	54	55	39	31
02	ಪಶುಸಂಗೋಪನೆ ಮತ್ತು ಮೀನುಗಾರಿಕೆ	64	38	44	27	34
07	ಗ್ರಾಮೀಣ ಅಭಿವೃದ್ಧಿ & ಪಂಚಾಯತ್ ರಾಜ್	20	26	13	17	17
10	ಸಮಾಜ ಕಲ್ಯಾಣ	23	10	24	13	22
11	ಮಹಿಳಾ ಮತ್ತು ಮಕ್ಕಳ ಕಲ್ಯಾಣ	25	35	34	35	70
19	ನಗರಾಭಿವೃದ್ಧಿ	47	16	21	22	21
20	ಲೋಕೋಪಯೋಗಿ ಕಾಮಗಾರಿಗಳು	31	16	17	18	16
21	ಜಲ ಸಂಪನ್ಮೂಲ	34	20	15	12	23
23	ಕಾರ್ಮಿಕ	34	23	17	16	20
25	ಕನ್ನಡ ಮತ್ತು ಸಂಸ್ಕೃತಿ	40	62	42	55	46
29	ಋಣ ಸೇವೆಗಳು*	44	37	26	26	34

* ಪ್ರಭೃತ ವಿನಿಯೋಗ - ಬಂಡವಾಳ ವಿಭಾಗ

2012-13ನೇ ಸಾಲಿನಲ್ಲಿ ಪಡೆದ ಪೂರಕ ಅನುದಾನಗಳ ಮೊತ್ತ ₹ 4,682 ಕೋಟಿಗಳು ಸಂಪೂರ್ಣವಾಗಿ ಉಪಯೋಗಿಸಿದ ಕಾರಣ ಅನಗತ್ಯವಾಗಿತ್ತೆಂದು ಹಾಗೂ ₹3,651 ಕೋಟಿಗಳು ಹೆಚ್ಚಾಗಿರುವುದು ಸಾಬೀತಾಗಿತ್ತು. ₹ 10 ಕೋಟಿಗಿಂತ ಹೆಚ್ಚಾದ ಅನಗತ್ಯ ಉಳಿತಾಯ ಅಥವಾ ಹೆಚ್ಚಳದ ಕೆಲವು ಪ್ರಕರಣಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

ಅನಗತ್ಯ ಪೂರಕ ಅಂದಾಜುಗಳು

(₹ ಕೋಟಿಗಳಲ್ಲಿ)

ಅನು. ಸಂಖ್ಯೆ	ಪ್ರಧಾನ ಶೀರ್ಷಿಕೆ	ಮೂಲ	ಪೂರಕ	ವಾಸ್ತವ	ಉಳಿತಾಯ
01	2401-00-103-0-15-059	95.00	0.28	77.32	17.96
02	2403-00-800-0-30-101	37.70	1.10	13.43	25.37
03	2040-00-101-0-00-014	16.13	39.80	12.03	43.90
05	2055-00-109-1-01-014	93.14	194.56	65.25	222.46
07	2505-60-196-6-04-300	1,512.80	800.00	205.99	2,106.81
07	4215-02-800-0-02-132	218.10	100.00	217.36	100.74
07	2515-00-101-0-80-059	15.40	4.27	2.04	17.63
07	2515-00-196-1-05-300	130.00	22.02	33.12	118.89
07	2515-00-196-6-09-300	95.86	30.77	88.10	38.53
07	2515-00-197-6-09-300	191.72	61.54	176.20	77.06
07	2515-00-198-6-09-300	671.01	215.40	617.26	269.14
10	2225-03-277-2-79-059	60.00	0.60	50.60	10.00
14	2245-80-101-0-02-100	17.75	25.13	4.14	38.74
14	2245-01-800-1-01-100	52.50	42.85	26.00	69.35
17	2203-00-105-0-01-002	23.31	12.63	17.90	18.04

(₹ ಕೋಟಿಗಳಲ್ಲಿ)

ಅನು. ಸಂಖ್ಯೆ	ಪ್ರಧಾನ ಶೀರ್ಷಿಕೆ	ಮೂಲ	ಪೂರಕ	ವಾಸ್ತವ	ಉಳಿತಾಯ
17	2202-02-109-0-13-014	31.50	101.67	26.60	106.57
18	2851-00-103-0-62-059	44.39	10.00	36.79	17.60
21	4702-00-101-1-02-139	27.56	0.43	8.22	19.78
21	4701-80-190-3-00-132	1,648.58	6.97	948.58	706.97
21	4702-00-101-5-01-139	81.00	0.95	67.73	14.22
21	4702-00-101-1-07-139	56.46	0.62	33.81	23.27
22	2210-80-196-1-01-300	15.48	40.68	8.29	47.86
22	2210-03-800-0-18-059	556.65	2.38	142.84	416.19
26	2575-02-196-1-01-300	124.40	0.01	69.01	55.40
26	3454-02-204-0-18-059	16.00	2.50	0.00	18.50

ಅಧಿಕವಾದ ಪೂರಕ ಅಂದಾಜುಗಳು

(₹ ಕೋಟಿಗಳಲ್ಲಿ)

ಅನು. ಸಂಖ್ಯೆ	ಪ್ರಧಾನ ಶೀರ್ಷಿಕೆ	ಮೂಲ	ಪೂರಕ	ವಾಸ್ತವ	ಉಳಿತಾಯ
01	2401-00-001-2-01-014	2.49	22.87	4.04	21.33
01	2401-00-800-2-43-059	58.00	30.04	76.72	11.32
01	2401-00-800-1-57-059	90.49	128.39	135.27	83.61
01	2401-00-197-1-01-300	0.00	24.21	5.69	18.52
02	2403-00-197-1-01-300	0.00	18.58	7.62	10.96
02	4403-00-101-0-18-386	0.00	15.00	3.75	11.25
03	2054-00-095-0-01-125	0.00	20.00	5.03	14.97
04	2015-00-106-1-01-059	0.00	100.00	22.88	77.12
04	2052-00-090-0-01-014	10.09	26.63	14.03	22.69
07	4702-00-101-1-14-132	100.00	100.00	115.31	84.69
07	5054-04-337-7-01-132	245.35	435.22	568.21	112.36
08	2406-01-001-2-01-014	5.28	17.28	12.35	10.21
09	2425-00-001-0-01-014	3.48	15.07	4.20	14.35
09	2425-00-107-2-46-106	0.00	1,815.00	940.00	875.00
10	2225-01-197-1-01-300	0.00	48.01	0.63	47.38
10	2225-01-197-1-01-300	0.00	17.97	5.01	12.96
10	2225-03-196-1-01-300	0.00	50.01	7.33	42.68
11	2235-02-102-0-25-100	323.00	337.23	640.23	20.00
14	2245-05-101-0-05-261	0.00	1,152.35	679.54	472.81

(₹ ಕೋಟಿಗಳಲ್ಲಿ)

ಅನು. ಸಂಖ್ಯೆ	ಪ್ರಧಾನ ಶೀರ್ಷಿಕೆ	ಮೂಲ	ಪೂರಕ	ವಾಸ್ತವ	ಉಳಿತಾಯ
14	2235-60-102-1-04-059	0.00	15.00	0.12	14.88
14	2245-01-800-1-02-100	0.00	397.19	327.63	69.56
14	2053-00-094-7-01-014	9.70	45.57	16.08	39.19
16	2216-03-104-0-01-106	66.94	413.22	280.16	200.00
17	2203-00-800-0-15-059	8.52	42.00	29.66	20.86
17	2202-01-197-1-01-300	2.82	520.94	391.79	131.97
17	2202-02-109-0-13-014	9.41	36.20	14.57	31.03
17	2202-02-197-1-01-300	0.00	54.87	13.73	41.14
17	2203-00-105-0-09-051	0.00	28.01	1.90	26.12
18	2851-00-102-0-69-106	40.00	40.00	60.00	20.00
18	6860-04-101-0-27-394	0.00	30.00	20.00	10.00
19	3604-00-192-7-01-103	0.00	10.55	0.49	10.06
19	2217-05-191-1-10-059	20.00	35.25	34.20	21.05
20	5054-03-337-0-18-154	247.50	200.00	297.16	150.34
20	2059-80-001-0-05-014	7.95	26.55	10.93	23.57
20	3054-03-337-0-05-200	225.00	100.00	277.83	47.17
20	3054-04-337-1-09-172	125.00	50.00	159.38	15.62
20	5054-03-337-0-17-154	72.50	506.70	509.97	69.23
20	5054-04-337-0-01-154	170.01	585.21	740.00	15.22
20	4059-80-051-0-32-386	125.00	50.00	163.61	11.39
21	2700-03-001-0-01-014	0.70	11.16	1.05	10.81
21	4711-01-103-2-02-139	1.00	60.00	51.00	10.00
22	2210-01-110-2-39-014	0.00	15.85	0.00	15.85
22	4210-03-105-1-09-059	14.50	22.00	16.86	19.64
23	2230-03-101-0-01-014	3.10	17.54	4.87	15.78
24	4801-01-190-0-09-211	500.00	750.00	900.00	350.00
24	2801-80-101-1-04-106	4,550.00	2,000.00	6,500.00	50.00
26	4515-00-101-1-04-132	0.00	45.00	35.00	10.00

ಅಧ್ಯಾಯ VI

ಆಸ್ತಿ ಮತ್ತು ಜವಾಬ್ದಾರಿಗಳು

6.1 ಆಸ್ತಿಗಳು

ಸರ್ಕಾರದ ಆಸ್ತಿ ಮತ್ತು ಜವಾಬ್ದಾರಿಗಳ ವಿವರಗಳನ್ನು ಹಣಕಾಸು ಲೆಕ್ಕಗಳು ಸಂಪುಟ-Iರ ವಿವರಣಾ ಪಟ್ಟಿ-Iರಲ್ಲಿ ತೋರಿಸಲಾಗಿದೆ. ಪ್ರಸ್ತುತ ಲೆಕ್ಕ ಪತ್ರ ನಮೂನೆಯು ಜಮೀನು, ಕಟ್ಟಡಗಳು ಮುಂತಾದ ಸರ್ಕಾರಿ ಆಸ್ತಿಗಳ ಮೌಲ್ಯವನ್ನು (ಸ್ವಾಧೀನತೆ / ಕೊಂಡ ವರ್ಷದ ಹೊರತು) ಸುಲಭವಾಗಿ ಬಿಂಬಿಸುವುದಿಲ್ಲ. 31ನೇ ಮಾರ್ಚ್ ಅಂತ್ಯಕ್ಕೆ ಸರ್ಕಾರಿ ಆಸ್ತಿಗಳು ಪ್ರಧಾನವಾಗಿ ನಗದು ಶಿಲ್ಕು ಮತ್ತು ನಗದು ಶಿಲ್ಕಿನ ಹೂಡಿಕೆಗಳು (₹10,511 ಕೋಟಿ), ಕ್ರಮವೃದ್ಧಿಯ ಬಂಡವಾಳ ವೆಚ್ಚ (₹119,513 ಕೋಟಿಗಳು) ಮತ್ತು ಸಾಲಗಳು ಮತ್ತು ಮುಂಗಡಗಳು (₹12,143 ಕೋಟಿ), ಮುಂಗಡಗಳು (₹7.60 ಕೋಟಿ) ಹಾಗೂ ಹಣ ರವಾನೆಗಳು (₹4,76.44 ಕೋಟಿ) ಗಳನ್ನು ಒಳಗೊಂಡಿತ್ತು.

2012-13ನೇ ಸಾಲಿನ ಅಂತ್ಯಕ್ಕೆ ಸಾರ್ವಜನಿಕ ಉದ್ದಿಮೆಗಳಲ್ಲಿ ಷೇರು ಬಂಡವಾಳವಾಗಿ ಸರ್ಕಾರದ ಹೂಡಿಕೆಯು ₹49,464 ಕೋಟಿಗಳಷ್ಟಿತ್ತು. ಆದರೆ ಈ ಸಾಲಿನಲ್ಲಿ ಹೂಡಿಕೆಗಳ ಮೇಲೆ ಪಡೆದ ಡಿವಿಡೆಂಡುಗಳು ₹56 ಕೋಟಿಯಷ್ಟಿತ್ತು (ಶೇಕಡ 0.11). 2012-13ರಲ್ಲಿ ಹೂಡಿಕೆಗಳು ₹5,169 ಕೋಟಿಯಷ್ಟು ಹೆಚ್ಚಾಗಿದ್ದರೆ, ಡಿವಿಡೆಂಡಿನ ಆದಾಯ ₹4 ಕೋಟಿಯಷ್ಟು ಕಡಿಮೆಯಾಗಿತ್ತು.

ಭಾರತೀಯ ರಿಜರ್ವ್ ಬ್ಯಾಂಕ್‌ನಲ್ಲಿ 31ನೇ ಮಾರ್ಚ್ 2012ರ ಅಂತ್ಯಕ್ಕೆ ನಗದು ಶಿಲ್ಕು ₹3 ಕೋಟಿಯಷ್ಟಿದ್ದು, ಮಾರ್ಚ್ 2013ರ ಅಂತ್ಯಕ್ಕೆ ₹68 ಕೋಟಿಗೆ ಏರಿತ್ತು.

6.2 ಋಣ ಮತ್ತು ಜವಾಬ್ದಾರಿಗಳು

ಭಾರತ ಸಂವಿಧಾನದ ಅನುಚ್ಛೇದ 293(1)ರ ಅನ್ವಯ ರಾಜ್ಯ ಸರ್ಕಾರಗಳು, ಸಂಚಿತ ನಿಧಿಯ ಭದ್ರತೆಯ ಮೇಲೆ, ರಾಜ್ಯ ವಿಧಾನ ಮಂಡಲವು ಕಾಲ ಕಾಲಕ್ಕೆ ನಿಗದಿ ಪಡಿಸಿದ ಮಿತಿಗೆ ಅನುಗುಣವಾಗಿ ಸಾಲಗಳನ್ನು ಪಡೆಯಬಹುದಾಗಿದೆ.

ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರದ ಸಾರ್ವಜನಿಕ ಋಣ ಮತ್ತು ಒಟ್ಟು ಜವಾಬ್ದಾರಿಗಳ ವಿವರಗಳು ಕೆಳಕಂಡಂತಿವೆ.

(₹ ಕೋಟಿಗಳಲ್ಲಿ)

ವರ್ಷ	ರಾ.ಒ.ಆಂ.ಉ.*	ಸಾರ್ವಜನಿಕ ಋಣ	ರಾಜ್ಯಾಂಶ ಶತಾಂಶ	ಸಾರ್ವಜನಿಕ ಲೆಕ್ಕ [^]	ರಾಜ್ಯಾಂಶ ಶತಾಂಶ	ಒಟ್ಟು ಜವಾಬ್ದಾರಿಗಳು [^]	ರಾಜ್ಯಾಂಶ ಶತಾಂಶ
2008-09	310,312	49,688	16.01	21,862	7.05	71,550	23.06
2009-10	337,516	55,370	16.41	28,112	8.33	83,482	24.73
2010-11	398,893	59,277	14.86	32,666	8.19	91,943	23.05
2011-12	458,903	65,315	14.23	37,715	8.22	103,030	22.45
2012-13	525,444	75,052	14.28	41,715	7.94	116,767	22.22

(* {ರಾ.ಒ.ಆಂ.ಉ.ದ 2012-13 ಆಕರ : ಮಧ್ಯಂತರ ವಿತ್ತೀಯ ಯೋಜನೆ 2013-17 ಮತ್ತು 2008-09 ರಿಂದ 2011-12 ಕರ್ನಾಟಕ ವಿತ್ತೀಯ ಸಮೀಕ್ಷೆ 2012-13}

([^]) ಹಣಕಾಸು ಲೆಕ್ಕಗಳ ವಿವರಣಾ ಪಟ್ಟಿ 6(i) ರಲ್ಲಿ ತೋರಿಸಿರುವಂತೆ ಸಣ್ಣ ಉಳಿತಾಯಗಳು ಮತ್ತು ಇತರೆ ಜವಾಬ್ದಾರಿಗಳ ನಿವ್ವಳವನ್ನು ತೋರಿಸುತ್ತದೆ.

2011-12ಕ್ಕೆ ಹೋಲಿಸಿದರೆ ಸಾರ್ವಜನಿಕ ಋಣ ಮತ್ತು ಇತರ ಜವಾಬ್ದಾರಿಗಳಲ್ಲಿ ₹13,737 ಕೋಟಿಗಳ (ಶೇಕಡ 13.33 ನಿವ್ವಳ ಹೆಚ್ಚಳವಿದೆ.

❖ ಋಣ ಮತ್ತು ಇತರ ಜವಾಬ್ದಾರಿಗಳ ಮೇಲಿನ ಬಡ್ಡಿ ಪಾವತಿಗಳು ₹6,833 ಕೋಟಿ. (ರಾಜಸ್ವ ವೆಚ್ಚದ ಸುಮಾರು ಶೇಕಡ 8.96)

➤ ಸಾರ್ವಜನಿಕ ಋಣದ ಮೇಲಿನ ಬಡ್ಡಿ ಪಾವತಿಗಳು : ₹5,584 ಕೋಟಿ (ಆಂತರಿಕ ಋಣ : ₹ 4,823 ಕೋಟಿ + ಕೇಂದ್ರಸಾಲ ಮತ್ತು ಮುಂಗಡಗಳು : ₹761 ಕೋಟಿ)

➤ ಸಣ್ಣ ಉಳಿತಾಯಗಳು, ಭವಿಷ್ಯ ನಿಧಿ ಮತ್ತು ಇತರೆ ಜವಾಬ್ದಾರಿಗಳ ಮೇಲಿನ ಬಡ್ಡಿ ಪಾವತಿಗಳು: ₹1,245 ಕೋಟಿ

➤ ಮೀಸಲು ನಿಧಿಗಳ ಮೇಲಿನ ಬಡ್ಡಿ ಪಾವತಿಗಳು: ₹0.08 ಕೋಟಿ, ಇತರೆ ಜವಾಬ್ದಾರಿಗಳ ಮೇಲಿನ ಬಡ್ಡಿ ಪಾವತಿಗಳು : ₹3.03 ಕೋಟಿ

❖ 2011-12ಕ್ಕಿಂತಲೂ 2012-13 ರಲ್ಲಿ ಬಡ್ಡಿ ಪಾವತಿ ಮೇಲಿನ ವೆಚ್ಚವು ₹771 ಕೋಟಿಗಳಷ್ಟು ಹೆಚ್ಚಾಗಿದೆ.

6.2.1 ರಾಜ್ಯ ಭವಿಷ್ಯ ನಿಧಿಗಳು

(₹ ಕೋಟಿಗಳಲ್ಲಿ)

ವರ್ಷ	ಆರಂಭಿಕ ಶಿಲ್ಕು	ಸ್ವೀಕೃತಿಗಳು (*)	ಪಾವತಿಗಳು	ವರ್ಷದ ನಿವ್ವಳ ಸೇರ್ಪಡೆ	ಅಂತಿಮ ಶಿಲ್ಕು	ಭವಿಷ್ಯ ನಿಧಿ ಶಿಲ್ಕಿನ ಮೇಲಿನ ಬಡ್ಡಿ
2008-09	4,380	1,214	575	639	5,019	356
2009-10	5,019	1,418	452	966	5,985	420
2010-11	5,985	1,664	667	997	6,982@	490
2011-12	6,981@	1,917	1,059	858	7,839	580
2012-13	7,839	2,248	1,290	958	8,797	662

(*) ಕೋಷ್ಟಕದ ಕೊನೆಯ ಸಾಲಿನಲ್ಲಿ ನಮೂದಿಸಿದ ಬಡ್ಡಿಯನ್ನು ಒಳಗೊಂಡಿದೆ.


@ ಪೂರ್ಣಾಂಶದಿಂದಾಗಿ ₹ 1 ಕೋಟಿಯಷ್ಟು ವೃತ್ತಾಸವಿದೆ.

6.2.2 ಸರ್ಕಾರಿ ಜವಾಬ್ದಾರಿಗಳ ಪ್ರವೃತ್ತಿ

ಕೆಳಗಿನ ಕೋಷ್ಟಕವು ಕಳೆದ ಐದು ವರ್ಷಗಳ ಸರ್ಕಾರಿ ಜವಾಬ್ದಾರಿಗಳ ಪ್ರವೃತ್ತಿಯನ್ನು ಸೂಚಿಸುತ್ತದೆ. ಸರ್ಕಾರಿ ಜವಾಬ್ದಾರಿಗಳ ಪ್ರವೃತ್ತಿಯನ್ನು ತೋರಿಸುವ ನಕ್ಷೆಯನ್ನು ನೀಡಲಾಗಿದೆ.

(₹ ಕೋಟಿಗಳಲ್ಲಿ)

ವರ್ಷ	ಆಂತರಿಕ ಋಣ	ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು	ಸಣ್ಣ ಉಳಿತಾಯಗಳು ಮತ್ತು ಭವಿಷ್ಯ ನಿಧಿ	ಇತರೆ ಜವಾಬ್ದಾರಿಗಳು	ಒಟ್ಟು ಜವಾಬ್ದಾರಿಗಳು
2008-09	39,996	9,692	9,709	12,153	71,550
2009-10	45,468	9,902	11,177	16,935	83,482
2010-11	48,762	10,515	12,784	19,882	91,943
2011-12	54,333	10,982	14,182	23,533	103,030
2012-13	63,418	11,634	15,914	25,801	116,767



ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮ 2002ರ ಅನ್ವಯ 2012-13ರ ಆರ್ಥಿಕ ವರ್ಷದ ಅಂತ್ಯಕ್ಕೆ ಒಟ್ಟು ಜವಾಬ್ದಾರಿಯು ರಾ.ಒ.ಆಂ.ಉ.ದ ಶೇಕಡ 25.70 ರಷ್ಟಿರಲು ಅವಕಾಶವಿದೆ. 2012-13ರ ಅಂತ್ಯಕ್ಕೆ ಬಾಕಿ ಇದ್ದ ಋಣವು ರಾ.ಒ.ಆಂ.ಉ. ದ ಶೇಕಡ 22.22 ರಷ್ಟಿತ್ತು.

6.2.3 ಸಾದಿಲ್ವಾರು ನಿಧಿ

ಸರ್ಕಾರವು ಭರಿಸಬೇಕಾದ ಅನಿರೀಕ್ಷಿತ ವೆಚ್ಚಗಳನ್ನು ಪೂರೈಸಲು ಸಾದಿಲ್ವಾರು ನಿಧಿಯ ಸ್ಥಾಪನೆಯಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ನಿಧಿಯ ಬಳಕೆಯ ವಿವರಗಳು ಇಂತಿದೆ :

ವಿವರಣೆಗಳು	2008-09	2009-10	2010-11	2011-12	2012-13
ಸಾದಿಲ್ವಾರು ನಿಧಿಯಿಂದ ಹಣ ಪಡೆದ ಸಂದರ್ಭಗಳ ಸಂಖ್ಯೆ	33	9	24	15	9
ಸಾದಿಲ್ವಾರು ನಿಧಿಯಿಂದ ಪಡೆದ ಒಟ್ಟು ಮೊತ್ತ ₹ ಕೋಟಿಗಳಲ್ಲಿ	77.88	38.18	57.28	46.61	46
ಆಯವ್ಯಯದ ಅಂದಾಜಿಗೆ ಸಾದಿಲ್ವಾರು ನಿಧಿಯಿಂದ ಪಡೆದ ಹಣದ ಪ್ರತಿಶತ	0.11	0.05	0.06	0.05	0.04

6.3 ಖಾತರಿಗಳು

ಕರ್ನಾಟಕ ಖಾತರಿಗಳ ಮಿತಿ ಅಧಿನಿಯಮ 1999 ರಲ್ಲಿ ನಿಗದಿಪಡಿಸಿದ ಮಿತಿಯಂತೆ ಯಾವುದೇ ವರ್ಷದ ಏಪ್ರಿಲ್ ಒಂದರಂದು ಬಾಕಿ ಇರುವ ಸರ್ಕಾರಿ ಖಾತರಿಗಳ ಮೊತ್ತವು ಪ್ರಧಾನ ಮಹಾಲೇಖಪಾಲರ ಪುಸ್ತಕದಲ್ಲಿ ತೋರಿಸಿರುವ ಹಿಂದಿನ ಎರಡು ವರ್ಷಗಳ ರಾಜ್ಯದ ರಾಜಸ್ವ ಸ್ವೀಕೃತಿಯ ಶೇಕಡ 80 ಕ್ಕೆ ಮೀರದಂತೆ ಇರಬೇಕು. ಹಣಕಾಸು ಲೆಕ್ಕದಲ್ಲಿ ತೋರಿಸಿರುವ ಸರ್ಕಾರದ ಬಾಕಿ ಇರುವ ಗರಿಷ್ಠ ಖಾತರಿಗಳ ಮೊತ್ತವು ಅಧಿನಿಯಮದಲ್ಲಿ ನಿಗದಿಪಡಿಸಿದ ಮಿತಿಯ ಒಳಗಿದೆ.

ಶಾಸನ ಬದ್ಧ ನಿಗಮಗಳು, ಸರ್ಕಾರಿ ಕಂಪನಿಗಳು, ಸ್ಥಳೀಯ ಸಂಸ್ಥೆಗಳು, ಸಹಕಾರಿ ಸೊಸೈಟಿಗಳು ಮುಂತಾದವುಗಳು ಪಡೆದ

ಸಾಲದ ಮರುಪಾವತಿಗೆ ರಾಜ್ಯ ಸರ್ಕಾರ ನೀಡಿದ ಖಾತರಿಗಳ ವಿವರಗಳನ್ನು ಹಣಕಾಸು ಲೆಕ್ಕಗಳ ಸಂಪುಟ-IIರ ವಿವರಣಾ ಪಟ್ಟಿ 9ರಲ್ಲಿ ನೀಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಪ್ರತಿವರ್ಷ ಖಾತರಿ ನೀಡಿದ ಗರಿಷ್ಠ ಮೊತ್ತ ಮತ್ತು ಬಾಕಿ ಇರುವ ಅಸಲು ಮತ್ತು ಬಡ್ಡಿಯ ಮೊತ್ತವನ್ನು ಕೆಳಗೆ ನೀಡಲಾಗಿದೆ.

(₹ ಕೋಟಿಗಳಲ್ಲಿ)

ವರ್ಷಾಂತ್ಯದಲ್ಲಿ	ಖಾತರಿ ನೀಡಿದ ಗರಿಷ್ಠ ಮೊತ್ತ (ಅಸಲು ಮಾತ್ರ)	31ನೇ ಮಾರ್ಚ್‌ಗೆ ಬಾಕಿ ಇರುವ ಮೊತ್ತ	
		ಅಸಲು	ಬಡ್ಡಿ
2008-09	18,732	8,178	515
2009-10	18,420	6,954	249
2010-11	19,150	6,448	169
2011-12	13,262	6,491	149
2012-13	14,306	6,565	123

6.4 ಬಾಹ್ಯ ಬೆಂಬಲಿತ ಯೋಜನೆಗಳು

ಬಾಹ್ಯ ಬೆಂಬಲಿತ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಜವಾಬ್ದಾರಿಗಳ ವಿವರಗಳನ್ನು ಕೆಳಗೆ ನೀಡಲಾಗಿದೆ. ಪ್ರತಿ ಯೋಜನೆಯ ವಿವರಗಳನ್ನು ಹಣಕಾಸು ಲೆಕ್ಕಗಳು-ಸಂಪುಟ-IIರಲ್ಲಿ ಅನುಬಂಧ-Vರಲ್ಲಿ ನೀಡಲಾಗಿದೆ.

(₹ ಕೋಟಿಗಳಲ್ಲಿ)

ಅವಧಿ	ಆರಂಭ ಶಿಲ್ಕು	ಸ್ವೀಕರಿಸಿದ ಮೊತ್ತ	ಮರು ಪಾವತಿಸಿದ ಮೊತ್ತ	ಮುಕ್ತಾಯ ಶಿಲ್ಕು
2011-12	6,724	1,267	328	7,663
2012-13	7,663	1,349	399	8,613

ಇತರ ವಿಷಯಗಳು

7.1 ಆಂತರಿಕ ಋಣದಡಿ ವ್ಯತಿರಿಕ್ತ ಶಿಲ್ಕುಗಳು

ರಾಜ್ಯ ಸರ್ಕಾರದ ಸಾಲ ಪಡೆಯುವಿಕೆಗೆ ಸಂವಿಧಾನದ ಅನುಚ್ಛೇದ 293(1)ದಡಿ ಅವಕಾಶವಿದೆ. ರಾಜ್ಯ ಸರ್ಕಾರದ ಆಂತರಿಕ ಋಣದ ಶಿಲ್ಕು ₹63,418 ಕೋಟಿಗಳಷ್ಟಿದ್ದು, ಇದರಲ್ಲಿ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ₹119 ಕೋಟಿ ಹಾಗೂ 13ನೇ ವಿತ್ತ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರದ ಹೊಂದಾಣಿಕೆಯಾಗದೆ ಮನ್ನ ಮಾಡಿದ ಸಾಲಗಳು 26 ಕೋಟಿಗಳು ಸೇರಿದಂತೆ ವ್ಯತಿರಿಕ್ತ ಶಿಲ್ಕು ಸೇರಿದ್ದು ಲೆಕ್ಕ ಹೊಂದಾಣಿಕೆ ಬಾಕಿ ಇದೆ.

7.2 ರಾಜ್ಯ ಸರ್ಕಾರದ ನೀಡಿದ ಸಾಲ ಮತ್ತು ಮುಂಗಡಗಳು

2012-13 ಅಂತ್ಯಕ್ಕೆ ರಾಜ್ಯ ಸರ್ಕಾರ ನೀಡಿದ ಸಾಲ ಮತ್ತು ಮುಂಗಡಗಳ ಮೊತ್ತವು ₹12,143 ಕೋಟಿಗಳಷ್ಟಿತ್ತು. ಈ ಸಾಲ ಮತ್ತು ಮುಂಗಡಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ಪುರಸಭೆಗಳು, ಗೃಹ ಮಂಡಳಿಗಳು ಮತ್ತು ನಿಗಮಗಳು, ಸರ್ಕಾರಿ ಕಂಪನಿಗಳು ಮತ್ತು ನಿಗಮಗಳು, ಸಹಕಾರಿ ಸಂಸ್ಥೆಗಳು ಮತ್ತು ಇತರ ವಿವಿಧ ಸಾಲ ವರ್ಗಗಳಿಗೆ ನೀಡಲಾಗುತ್ತದೆ. 31ನೇ ಮಾರ್ಚ್ 2013ರ ಅಂತ್ಯಕ್ಕೆ ₹2,431 ಕೋಟಿಗಳ ಅಸಲು ಮತ್ತು ₹1,359 ಕೋಟಿಗಳ ಬಡ್ಡಿಯ ಮೊತ್ತವು ಬಾಕಿ ಉಳಿದಿದ್ದು ಇದಕ್ಕೆ ಸಂಬಂಧಿಸಿದ ಸಾಲ ಲೆಕ್ಕಗಳನ್ನು ಪ್ರಧಾನ ಮಹಾಲೇಖಪಾಲರು ನಿರ್ವಹಿಸಿದ್ದಾರೆ.

7.3 ಸ್ಥಳೀಯ ಸಂಸ್ಥೆಗಳು ಮತ್ತು ಇತರರಿಗೆ ನೀಡಿದ ಆರ್ಥಿಕ ಬೆಂಬಲ

ಕಳೆದ ಮೂರು ವರ್ಷಗಳಲ್ಲಿ ಸ್ಥಳೀಯ ಸಂಸ್ಥೆಗಳು ಮುಂತಾದವುಗಳಿಗೆ ನೀಡಿದ ಸಹಾಯಾನುದಾನಗಳ ಮೊತ್ತವು 2010-11 ರಲ್ಲಿದ್ದ ₹19,041 ಕೋಟಿಗಳಿಂದ 2012-13 ರಲ್ಲಿ ₹27,176 ಕೋಟಿಗಳಿಗೆ ಏರಿದೆ. ಜಿಲ್ಲಾ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು, ಗ್ರಾಮ ಪಂಚಾಯತಿಗಳು ಮತ್ತು ಪುರಸಭೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡಿದ ಅನುದಾನವು (₹22,540 ಕೋಟಿಗಳು) ಪ್ರಸಕ್ತ ಸಾಲಿನಲ್ಲಿ ನೀಡಿದ ಒಟ್ಟು ಅನುದಾನದ ಶೇಕಡ 83ರಷ್ಟಿದೆ. ಕಳೆದ ಮೂರು ವರ್ಷಗಳಲ್ಲಿ ನೀಡಿದ ಸಹಾಯಾನುದಾನದ ವಿವರಗಳು ಕೆಳಕಂಡಂತಿವೆ.

(₹ ಕೋಟಿಗಳಲ್ಲಿ)

ವರ್ಷ	ಜಿಲ್ಲಾ ಪಂಚಾಯತ್‌ಗಳು	ತಾಲ್ಲೂಕು ಪಂಚಾಯತ್‌ಗಳು	ಗ್ರಾಮ ಪಂಚಾಯತ್‌ಗಳು	ನಗರಸ್ಥಳೀಯ ಸಂಸ್ಥೆಗಳು ಮತ್ತು ಪುರಸಭೆಗಳು	ಇತರೆ*	ಒಟ್ಟು
2010-11	4,760	6,919	793	2,976	3,593	19,041
2011-12	5,653	8,211	1,344	4,248	4,478	23,934
2012-13	6,497	10,423	1,611	4,009	4,636	27,176

* ಇತರೆಯಲ್ಲಿ ಸಾರ್ವಜನಿಕ ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಸೇರಿವೆ.

7.3.1 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆ

ಸರ್ಕಾರವು ವಿವಿಧ ಫಲಾನುಭವಿಗಳಿಗೆ ಸಹಾಯಾನುದಾನಗಳನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಸಹಾಯಾನುದಾನದ ಬಳಕೆ ಪ್ರಮಾಣ ಪತ್ರವನ್ನು ಪ್ರಧಾನ ಮಹಾಲೇಖಪಾಲರಿಗೆ ಸಲ್ಲಿಸಲು ಸೂಚಿಸಬಹುದು. ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಯನ್ನು ಅಂತಹ ಪ್ರಕರಣಗಳಲ್ಲಿ ಮಾತ್ರ

ಗಮನಿಸುತ್ತಾರೆ. 31ನೇ ಮಾರ್ಚ್ 2013ರ ಅಂತ್ಯಕ್ಕೆ ₹615 ಕೋಟಿಗಳ ಮೊತ್ತದ ಸುಮಾರು 207 ಸಹಾಯಾನುದಾನ ಪ್ರಕರಣಗಳಲ್ಲಿ ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆ ಬಾಕಿ ಉಳಿದಿದೆ.

7.4 ನಗದು ಶಿಲ್ಕು ಮತ್ತು ನಗದು ಶಿಲ್ಕಿನ ಹೂಡಿಕೆಗಳು

(₹ ಕೋಟಿಗಳಲ್ಲಿ)

ಭಾಗ	1-4-2012 ರಲ್ಲಿದ್ದಂತೆ	31-3-2013 ರಲ್ಲಿದ್ದಂತೆ	ನಿವ್ವಳ ಹೆಚ್ಚಳ (+) / ಇಳಿಕೆ (-)
ನಗದು ಶಿಲ್ಕು*	3	68	(+) 65
ನಗದು ಶಿಲ್ಕಿನಿಂದ ಹೂಡಿಕೆಗಳು(ಭಾರತ ಸರ್ಕಾರದ ಭದ್ರತೆಗಳು ಮತ್ತು ಟ್ರಿಜರಿ ಬಿಲ್ಲುಗಳಲ್ಲಿ)	7,640	6,872	(-) 768
ಇತರೆ ನಗದು ಶಿಲ್ಕು ಮತ್ತು ಹೂಡಿಕೆಗಳು	1,966	3,571	(+)1,605
(a) ಇಲಾಖಾ ಅಧಿಕಾರಿಗಳ ಬಳಿಯ ನಗದು ಮತ್ತು ಖಾಯಂ ಮುಂಗಡ	4	4	...
(b) ಮೀಸಲು ನಿಧಿಗಳ ಹೂಡಿಕೆಗಳು	1,962	3,567	(+)1,605
ಒಟ್ಟು	9,609	10,511	(+)902
ಬಡ್ಡಿ ವಸೂಲಿ	382	532	(+)150

* ನಗದು ಶಿಲ್ಕು ಸ್ಥಳೀಯ ಇರಸಾಲು ಮತ್ತು ರಿಸರ್ವ್ ಬ್ಯಾಂಕಿನ ಠೇವಣಿಗಳನ್ನು ಒಳಗೊಂಡಿದೆ.

2012-13ರಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ನಗದು ಶಿಲ್ಕಿನ ಹೂಡಿಕೆಗಳ ಮೇಲಿನ ಬಡ್ಡಿಯಲ್ಲಿ ಶೇಕಡ 39ರಷ್ಟು ಹೆಚ್ಚಾಗಿದೆ.

7.5 ಲೆಕ್ಕಗಳ ಹೊಂದಾಣಿಕೆ

ಲೆಕ್ಕಗಳ ನಿಖರತೆ ಮತ್ತು ವಿಶ್ವಸನೀಯತೆಗಳು ಇತರೆ ಅಂಶಗಳೊಂದಿಗೆ ಇಲಾಖೆಗಳ ಲಭ್ಯವಿರುವ ಅಂಕಿಗಳನ್ನು ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಸಂಕಲಿಸಿದ ಲೆಕ್ಕಗಳ ಅಂಕಿಗಳೊಂದಿಗೆ ಸಕಾಲದಲ್ಲಿ ಹೊಂದಾಣಿಕೆ ಮಾಡುವುದನ್ನು ಅವಲಂಬಿಸಿವೆ. ಈ ಕೆಲಸವು ಆಯಾ ಇಲಾಖಾ ಮುಖ್ಯಸ್ಥರುಗಳಿಂದ ನಿರ್ವಹಿಸಲ್ಪಡಬೇಕಾಗಿದೆ. 2012-13ರಲ್ಲಿ ರಾಜ್ಯದ ₹91,772 ಕೋಟಿಗಳ ಒಟ್ಟು ವೆಚ್ಚದಲ್ಲಿ ಕೇವಲ ಶೇಕಡ 58ರಷ್ಟು (₹53,329 ಕೋಟಿ) ಮಾತ್ರ ಹೊಂದಾಣಿಕೆಯಾಗಿತ್ತು. ಅದೇ ರೀತಿ ₹78,209 ಕೋಟಿಗಳ ಒಟ್ಟು ಸ್ವೀಕೃತಿಯಲ್ಲಿ ಶೇಕಡ 94 ರಷ್ಟು (₹73,722 ಕೋಟಿ) ಹೊಂದಾಣಿಕೆಯಾಗಿತ್ತು. ಸಾಲ ಮತ್ತು ಮುಂಗಡಗಳ ಸ್ವೀಕೃತಿ ಹಾಗೂ ವೆಚ್ಚಗಳ ಲೆಕ್ಕ ಹೊಂದಾಣಿಕೆಯನ್ನು ಯಾವುದೇ ಇಲಾಖೆಗಳ ಮುಖ್ಯ ನಿಯಂತ್ರಣಾಧಿಕಾರಿಗಳು ಮಾಡಿರುವುದಿಲ್ಲ.

7.6 ಖಜಾನೆಗಳಿಂದ ಲೆಕ್ಕಗಳ ಸಲ್ಲಿಕೆ

ರಾಜ್ಯದಲ್ಲಿ 33 ಜಿಲ್ಲಾ ಖಜಾನೆಗಳಿವೆ. 2012-13ನೇ ಸಾಲಿನಲ್ಲಿ 396 ಜಿಲ್ಲಾ ಲೆಕ್ಕಗಳನ್ನು ಸ್ವೀಕರಿಸಲಾಗಿತ್ತು. ಖಜಾನೆಗಳ ಲೆಕ್ಕಗಳ ಸಲ್ಲಿಕೆಯಲ್ಲಿ 244 ಸಂದರ್ಭಗಳಲ್ಲಿ 15 ದಿನಗಳ ವರೆಗಿನ, 13 ಸಂದರ್ಭಗಳಲ್ಲಿ 15 ದಿನಗಳಿಗೆ ಮೇಲ್ಪಟ್ಟು ಒಂದು ತಿಂಗಳ ಒಳಗಿನ ಮತ್ತು 2 ಸಂದರ್ಭಗಳಲ್ಲಿ ಒಂದು ತಿಂಗಳಿಗೆ ಮೇಲ್ಪಟ್ಟು ಮತ್ತು 2 ತಿಂಗಳ ಒಳಗಿನ ವಿಳಂಬವನ್ನು ಗಮನಿಸಲಾಗಿತ್ತು.

7.6.1 ಸರ್ವತ್ರ ಒಳ ಶೀರ್ಷಿಕೆ 800-ಇತರೆ ಸ್ವೀಕೃತಿಗಳು/ಇತರೆ ವೆಚ್ಚಗಳ ಇಲಾಖಾ ಸ್ವೀಕೃತಿಗಳು ಮತ್ತು ವಿತರಣೆಗಳ ವರ್ಗೀಕರಣ

ಸ್ವೀಕೃತಿಗಳ ವಿಭಾಗದಲ್ಲಿ 55 ರಾಜಸ್ವ, ಬಂಡವಾಳ ಮತ್ತು ಸಾಲ ಪ್ರಧಾನ ಶೀರ್ಷಿಕೆಗಳಡಿಯಲ್ಲಿ ₹22,064 ಕೋಟಿಗಳ ಇಲಾಖಾ ಸ್ವೀಕೃತಿಗಳ ಮೊತ್ತವನ್ನು (ಒಟ್ಟು ಸ್ವೀಕೃತಿಗಳ ಶೇಕಡಾ 28.16) ಆಯಾ ಪ್ರಧಾನ ಶೀರ್ಷಿಕೆಗಳಡಿಯಲ್ಲಿ 800-ಇತರೆ

ಸ್ವೀಕೃತಿಗಳಡಿಯಲ್ಲಿ ದಾಖಲಿಸಲಾಗಿದೆ. ಅದೇ ರೀತಿ ವೆಚ್ಚಗಳ ವಿಭಾಗದಲ್ಲಿ 38 ರಾಜಸ್ವ. ಬಂಡವಾಳ ಮತ್ತು ಸಾಲ ಲೆಕ್ಕಗಳ ಪ್ರಧಾನ ಶೀರ್ಷಿಕೆಗಳಡಿಯಲ್ಲಿ ₹28,336 ಕೋಟಿಗಳ ಇಲಾಖಾ ವೆಚ್ಚವನ್ನು (ಒಟ್ಟು ವೆಚ್ಚದ ಶೇಕಡಾ 30.51) 800 ಇತರ ವೆಚ್ಚ ಒಳ ಶೀರ್ಷಿಕೆಯಡಿ ದಾಖಲಿಸಲಾಗಿದ್ದು ಇದರ ವಿವರಗಳನ್ನು ಹಣಕಾಸು ಲೆಕ್ಕಗಳು ಸಂಪುಟ Iರಲ್ಲಿ ಲೆಕ್ಕಗಳಿಗೆ ಟಿಪ್ಪಣಿಯ ಅನುಬಂಧ-ಎ ಯಲ್ಲಿ ನೀಡಲಾಗಿದೆ.

7.7 ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು ಮತ್ತು ಪಾವತಿಗಲ್ಲದ ಸವಿವರ ಸಾದಿಲ್ವಾರು ಬಿಲ್ಲುಗಳು

ಸಾದಿಲ್ವಾರು ವೆಚ್ಚ ಅಥವಾ ಸಾದಿಲ್ವಾರುಗಳು ಒಂದು ಕಛೇರಿಯ ನಿರ್ವಹಣೆಗೆ ಅಗತ್ಯವಾದ ಎಲ್ಲಾ ಪ್ರಾಸಂಗಿಕ ವೆಚ್ಚ ಅಥವಾ ಇಲಾಖೆಯ ನಿಗದಿತ ವರ್ಗೀಕರಣ ನಿಯಮಗಳ ಹೊರಗಿನ ವೆಚ್ಚ ಶೀರ್ಷಿಕೆಯಡಿ ಬರುವ ತಾಂತ್ರಿಕ ವೆಚ್ಚಗಳನ್ನು ಒಳಗೊಂಡಿದೆ. ಸಾದಿಲ್ವಾರು ವೆಚ್ಚ ಕೃಪಿಡಿ 1958ರ ಕಂಡಿಕೆ 36ರ ಅನ್ವಯ ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು ಸಮರ್ಥನಾ ದಾಖಲೆಗಳು ಇಲ್ಲದೆಯೇ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳ ಮೂಲಕ ಹಣ ಸೆಳೆಯುವ ಅಧಿಕಾರವನ್ನು ಹೊಂದಿದ್ದಾರೆ. ಅಂತಹ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳನ್ನು ಗರಿಷ್ಠ 90 ದಿನಗಳ ಒಳಗೆ ಸವಿವರ ಸಾದಿಲ್ವಾರು ಬಿಲ್ಲುಗಳನ್ನು ಸಲ್ಲಿಸುವ ಮೂಲಕ ಇತ್ಯರ್ಥ ಮಾಡಬೇಕಾಗಿದೆ. 31 ಮಾರ್ಚ್ 2013ರ ಅಂತ್ಯಕ್ಕೆ ₹122 ಕೋಟಿಗಳನ್ನು ಒಳಗೊಂಡ ಸುಮಾರು 9,789 ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು ಸವಿವರ ಸಾದಿಲ್ವಾರು ಬಿಲ್ಲುಗಳ ಸಲ್ಲಿಕೆಯಾಗದೆ ಬಾಕಿ ಉಳಿದಿವೆ.

7.8 ಅಪೂರ್ಣ ಕಾಮಗಾರಿಗಳ ಮೇಲಿನ ಬದ್ಧತೆಗಳು

ಲೋಕೋಪಯೋಗಿ ಕಾಮಗಾರಿಗಳ ಇಲಾಖೆ, ಜಲಸಂಪನ್ಮೂಲ ಇಲಾಖೆ ಮತ್ತು ಜನಾರೋಗ್ಯ ಮತ್ತು ಇಂಜಿನಿಯರಿಂಗ್ ಇಲಾಖೆಗಳು ಕೈಗೊಂಡ ವಿವಿಧ ನಿರ್ಮಾಣ ಕಾಮಗಾರಿಗಳ ಮೇಲೆ ರಾಜ್ಯ ಸರ್ಕಾರವು 2012-13ರವರೆಗೆ ಒಟ್ಟು ₹81,757 ಕೋಟಿಗಳ ವೆಚ್ಚವನ್ನು ಮಾಡಿದೆ. ಆದರೆ, ಈ ನಿರ್ಮಾಣ ಯೋಜನೆಗಳಲ್ಲಿ ತೊಡಗಿರುವ ಇಲಾಖೆಗಳು, 2012-13ರ ಅಂತ್ಯಕ್ಕೆ ₹1,067 ಕೋಟಿಗಳ ಅಂದಾಜಿನ 1,590 ಕಾಮಗಾರಿಗಳು ಅಪೂರ್ಣವಾಗಿ ಉಳಿದಿದ್ದು ಇವುಗಳ ಮೇಲೆ ₹2,326 ಕೋಟಿಗಳ ಸರ್ಕಾರದ ಬದ್ಧತೆಗಳನ್ನು ವರದಿ ಮಾಡಿವೆ. ವಿವರಗಳು ಕೆಳಗಿನಂತಿವೆ.

ಅವಧಿ	ಕಾಮಗಾರಿಗಳ ಸಂಖ್ಯೆ	ಕಾಮಗಾರಿಗಳ ಅಂದಾಜು	ತಹಲ್ ವರೆಗಿನ ವೆಚ್ಚ
		(₹ ಕೋಟಿಗಳಲ್ಲಿ)	
1995-2000	3	8	9
2000-2005	7	43	48
2005-2010	174	395	300
2010-2013	1,406	1,880	710
ಒಟ್ಟು	1,590	2,326	1,067

